

October 31, 2023

The Manager- Listing BSE Limited (BSE: 507685)

The Manager- Listing
National Stock Exchange of India Limited
(NSE: WIPRO)

Dear Sir/Madam,

<u>Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015</u>

Pursuant to Regulation 47 of the SEBI (Listing Obligations and Disclosure Requirements) Regulations, 2015, the copies of the newspaper advertisement published in the Business Standard and Kannada Prabha, are enclosed herewith. The same has been made available on the Company's website at www.wipro.com.

Thanking you,

For Wipro Limited

G Kothandaraman General Manager - Finance




 Wipro Limited
 T : +91 (80) 2844 0011

 Doddakannelli
 F : +91 (80) 2844 0054

 Sarjapur Road
 E : info@wipro.com

 Bengaluru 560 035
 W : wipro.com

F:+91 (80) 2844 0054
E:info@wipro.com
W:wipro.com
C:L32102KA1945PLC020800



JAGRAN PRAKASHAN LIMITED

Registered Office: Jagran Building, 2, Sarvodaya Nagar, Kanpur-208 005 Tel: +91 512 2216161, Fax: +91 512 2298040 Website: www.jplcorp.in, e-mail:investor@jagran.com CIN:L22219UP1975PLC004147

Extract of Unaudited Consolidated Financial Results for the Quarter and Half-year ended September 30, 2023

(Rs in Lakhs, except per share data)

Particulars	Particulars Quarter Ended Quarter Ended Half-year Ended Half-year Ended Year Ended Year Ended					
Turtibularo	30.09.2023	30.09.2022	30.09.2023	30.09.2022	31.03.2023	
	Unaudited	Unaudited	Unaudited	Unaudited	Audited	
Total income from operations (net)	45,873.01	45,416.31	91,330.75	90,863.12	1,85,617.45	
Net Profit / (Loss) for the period (before Tax, Exceptional and/or Extraordinary items)	5,646.00	6,740.02	11,322.45	12,158.07	21,448.48	
Net Profit / (Loss) for the period before Tax (after Exceptional and/or Extraordinary items)	5,655.18	6,754.07	11,341.32	12,189.16	25,319.00	
Net Profit / (Loss) for the period after Tax (after Exceptional and/or Extraordinary items)	4,151.80	5,061.72	8,541.29	9,111.71	19,678.68	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	4,148.07	5,078.02	8,537.56	9,129.59	19,283.15	
Paid up Equity Share Capital (Face value Rs. 2/- per share)	4,353.09	5,273.09	4,353.09	5,273.09	4,353.09	
Reserves (excluding revaluation reserve)						
Net Worth	2,01,584.84	2,33,095.21	2,01,584.84	2,33,095.21	1,93,047.28	
Paid up Debt Capital (Listed Non-Convertible Debentures face value of Rs. 10 Lakhs each)	7500.00	25,000.00	7500.00	25,000.00	25,000.00	
Debt Equity Ratio	0.11	0.12	0.11	0.12	0.20	
Earnings Per Share (Face value of Rs. 2/- each) (not annualized)						
- Basic	1.95	1.96	4.00	3.53	7.61	
- Diluted	1.95	1.96	4.00	3.53	7.61	
Debenture Redemption Reserve		-	-	-		
Debt Service Coverage Ratio (DSCR)	3.98	3.88	0.57	4.34	4.67	
Interest Service Coverage Ratio (ISCR)	11.7	8.38	10.47	8.98	9.47	

Debt Equity Ratio: Non current borrowings+Current borrowings+lease liability-Cash and cash equivalents/Net worth [Shareholder fund-Debit balance of Profit and Loss - Miscellaneous deferred revenue expenditure (not written off)];

Debt Service Coverage Ratio: (EBITDA-current tax+/-Minimum alternate tax credit)/(interest+principal repayment of debt+lease payments) {(EBITDA= (Profit before tax+depreciation and amortisations+interest expense-other income)}

Interest Service Coverage Ratio:(EBITDA/Interest expense)

- The above is an extract of the detailed format of quarter / half-year ended Financial Results filed with the Stock Exchanges under Regulations 33 and 52 of the SEBI (Listing Obligations and Disclosure Requirements) Regulations, 2015. The full format of quarter and half-year ended Financial Results and items referred to in sub-clauses (a), (b), (d) and (e) of Regulation 52(4), the pertinen disclosures have been made and are available on the websites of the Stock Exchanges i.e. www.nseindia.com and www.bseindia.com and also available on the Company's website at www.jplcorp.in.
- The above results were reviewed by the Audit Committee and approved by the Board of Directors at their respective meetings held on October 30, 2023 and has been subject to limited review of the statutory auditors of the Company.
- Summary of Key Unaudited Standalone Financial Results is as follows:

Particulars	Quarter Ended	Quarter Ended	Half-year Ended	Half-year Ended	Year Ended
	30.09.2023	30.09.2022	30.09.2023	30.09.2022	31.03.2023
	Unaudited	Unaudited	Unaudited	Unaudited	Audited
Total revenue from operations	39,059.09	39,165.29	77,615.20	78,531.04	1,59,390.34
Profit before Tax	6,017.27	7,398.91	12,072.07	13,406.38	29,857.08
Profit after Tax	4,484.47	5,543.43	9,232.84	10,050.11	22,868.30
Total Comprehensive income	4,484.47	5,543.43	9,232.84	10,050.11	22,439.40

For Jagran Prakashan Limited

Date: 30-10-2023

Mahendra Mohan Gupta (Non-Executive Chairman)

EPL Limited

(formerly known as Essel Propack Limited) CIN: L74950MH1982PLC028947 Registered Office: P.O. Vasind, Taluka Shahapur, Thane 421604, Maharashtra; Tel.: +91 9673333971/9882

Corporate Office: Top Floor, Times Tower, Kamala City, Senapati Bapat Marg, Lower Parel, Mumbai 400013. Tel.: +91 22 2481 9000/9200; Fax: +91 22 24963137 E-mail: complianceofficer@eplglobal.com; Website: www.eplglobal.com

NOTICE OF POSTAL BALLOT

NOTICE is hereby given to the Members of EPL Limited ("Company") that the Company is seeking their approval for the Special Resolution in relation to the ent of Mr. Shashank Sinha (holding Director Identification Number 02544431) as an Independent Director of the Company for a period of 5 (five) years with effect from September 4, 2023, by way of Postal Ballot - only by voting through electronic means ("remote e-voting"), in terms of the provisions of Section 110 and other applicable provisions of the Companies Act, 2013. if any ("Act") read with Rule 20 and 22 of the Companies (Management and Administration) Rules, 2014 ("Rules"), and Regulation 44 of the Securities and Exchange Board of India (Listing Obligations and Disclosure Requirements) Regulations, 2015, the Secretarial Standard on General Meetings issued by the Institute of Company Secretaries of India (as amended) ("SS-2"), each as amended, and also in line with the various circulars issued by the Ministry of Corporate Affairs, Government of India ("MCA") from time to time, more specifically General Circular No. 14/2020 dated April 8, 2020, General Circular 5, 2022, General Circular No. 11/2022 dated December 28, 2022 and General Circular No. 9/ 2023 dated September 25, 2023 ("MCA Circulars"), and subject to the provisions of other applicable law(s), rule(s) and regulation(s) (as amended) Notice is also given to the Members of the Company, in respect to the said matter that:

- (a) In line with the provisions of the aforesaid MCA Circulars, the Postal Ballot Notice dated October 27, 2023 ("Notice") has been sent on October 30. 2023, only through electronic mode to those Members whose email address was registered with the Company/ Depository(ies), as on Friday, October 27, 2023 ("Cut-off Date").
- (b) The Notice is also available on the website of the Company i.e. www. eplglobal.com and on the websites of the Stock Exchanges and NSDL i.e. at www.evoting.nsdl.com.
- (c) In compliance with the applicable provisions of the Act read with the rules framed thereunder, SEBI LODR Regulations and aforesaid MCA Circulars, the manner of voting on the proposed resolution is restricted only to remote e-voting i.e. by casting votes electronically instead of submitting postal ballot forms. Accordingly, physical copy of notice along with Postal Ballot Form and pre-paid business reply envelope has not been sent to the Members for this Postal Ballot. Hence, the Members are required to communicate their assent or dissent through the remote e-voting only.
- (d) The Company has availed the services of National Securities Depositor Limited ("NSDL") to provide remote e- voting facility to the Members of the Company.
- (e) The remote e-voting period shall commence from 9.00 A.M. on Wednesday, November 1, 2023 and shall end at 5.00 P.M. on Thursday, November 30, 2023. During the said period, the Members, holding shares either in Physical form or in Dematerialized form as on the Cut off date, may cast their vote electronically and the e-voting module shall be disabled for voting thereafter. The Members are requested to read the Notice and refer the detailed instructions provided therein, before exercising their votes through remote e-voting.
- (f) Mr. Mehul Pitroda (Membership No. A43364 and COP No. 20308). Proprietor of M S Pitroda & Co. - Practicing Company Secretary, has been appointed to act as the Scrutinizer to conduct the remote e-voting process in a fair and transparent manner.
- (g) The resolution, if passed by the requisite majority through Postal Ballot, will be deemed to have been passed on the last date specified for voting i.e. Thursday, November 30, 2023. The results of remote e-voting shall be declared within 2 (two) working days from the conclusion of the remote e-voting and communicated to the Stock Exchanges, Depositories and RTA. The results will be displayed on the website of the Company i.e. www.eplglobal.com and will also be displayed on notice board at the Registered and Corporate office of the Company.
- (h) The Members holding shares in physical form and who have no registered/updated their email address with the Company are requested to register/ update their email address by writing to the Company at complianceofficer@eplglobal.com, by quoting name and folio number
- (i) Also, the Members holding shares in Dematerialized mode, who have not registered/ updated their Email Address with the Depository Participant(s), are requested to register/update their email address with their Depository Participant(s), where they maintain their Demat account(s).
- In case of any queries, the Members may refer the Frequently Asked Questions (FAQs) for Shareholders and e-voting user manual for Shareholders available at the download section of $\underline{www.evoting.nsdl.com}$ or call on : 022 4886 7000 and 022 - 2499 7000 or send a request to Ms. Veena Suvarna and Ms. Prajakta Powle at evoting@nsdl.co.in or to the undersigned, at complianceofficer@eplglobal.com.

For EPL Limited

Date: October 30, 2023 Onkar Ghangurde Place: Mumbai Head-Legal, Company Secretary & Compliance Officer ICSI Membership No.: A30636



RANE (MADRAS) LIMITED CIN: L65993TN2004PLC052856

Regd. Office: "MAITHRI", 132, Cathedral Road, Chennai - 600 086. Visit us at: www.ranegroup.com

Extract of unaudited Standalone and Consolidated Financial Results for the quarter and half year ended September 30, 2023

	(Rs. in Crores except per share dat							er share data)	
		Standalone			Consolidated				
S.	Particulars	Quarter Ended		Half Year Ended		Quarter Ended		Half Year Ended	
No	9.	Unaudited	Unaudited	Unaudited	Unaudited	Unaudited	Unaudited	Unaudited	Unaudited
		30.09.2023	30.09.2022	30.09.2023	30.09.2022	30.09.2023	30.09.2022	30.09.2023	30.09.2022
1	Total Income from Operations	572.48	536.59	1,102.88	1,036.37	611.24	600.37	1,199.58	1,149.64
2	Net Profit / (Loss) for the period (before Tax, Exceptional items)	20.68	21.12	43.40	47.82	(4.88)	5.34	0.40	8.70
3	Net Profit / (Loss) for the period before tax (after Exceptional items)	(100.88)	21.12	(96.91)	47.82	(90.34)	5.34	(103.81)	8.70
4	Net Profit / (Loss) for the period after tax (after Exceptional items)	7.23	15.83	10.20	35.89	17.77	0.05	3.30	(3.23)
5	Total Comprehensive Income for the period [Comprising Profit / (Loss)								
	for the period (after tax) and Other Comprehensive Income (after tax)]		15.41	9.47	34.94	27.67	9.73	14.02	13.20
6	Equity Share Capital	16.27	16.27	16.27	16.27	16.27	16.27	16.27	16.27
7	Reserves (excluding Revaluation Reserve) as shown in the Audited								I
	Balance Sheet of the previous year			-				-	I
8	Earnings Per Share (of Rs. 10/- each)								I
	(Not annualised for the quarter)								I
1	1. Basic:	4.45	9.73	6.27	22.07	10.93	0.03	2.04	(1.99)
1	2. Diluted:	4.45	9.73	6.27	22.07	10.93	0.03	2.04	(1.99)

The above is an extract of the detailed format of Quarterly Standalone and Consolidated Financial Results filed with the Stock Exchanges under Regulation 33 of the SEBI (Listing and Disclosure Requirements) Regulations, 2015. The full format of the Standalone and Consolidated unaudited Financial Results are available on the Stock Exchange websites: www.bseindia.com and www.nseindia.com and on the company's website-www.ranegroup.com

- The above financial results have been reviewed by the Audit Committee and approved by the Board of Directors at their respective meetings held on October 30, 2023.
- 2. During the quarter, Board of Directors and Shareholders of the Company have approved the sale/ divestment/ pledge/ dilution / disposal of Rane Light Metal Castings Inc., USA (LMCA) and / or cessation of control of the Company in LMCA. This is owing to changes in market conditions and re-prioritization of investments.
- 3. Exceptional items comprise:
- In the standalone financial results: During the year ended March 31, 2023, the Company had assessed the carrying value of its investments in a subsidiary and considered the fair value changes thereto resulting in a reduction in the carrying value aggregating to Rs. 223.28 crores being shown as an exceptional item for the quarter and year ended March 31, 2023.

 In the consolidated financial results: As at 31 March 2023, on account of changes in market conditions and rising cost of capital, the Group has assessed the recoverable amount of the net assets of Rane
- Light Metal Castings Inc, USA ('LMCA') the step-down subsidiary of the holding company which represents a single cash generating unit (CGU). Based on such assessment, the Group has recorded an impairment charge of Rs. 9.05 crores as an exceptional item in its consolidated financial results during the year ended March 31, 2023.
- Pursuant to the approval of the Board of Directors and Shareholders of the Company, vide postal ballot on June 17, 2023 Rane Madras International Holdings B.V. (the Company's subsidiary) has sold its entire stake in LMCA (the Company's step-down subsidiary) on September 14, 2023 for a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million. Accordingly, for the quarter ended September 30, 2023, the Company has a consideration of USD 4.9 million of USD 4.0 million ofrecorded a fair value loss aggregating to Rs. 121.56 crores in the standalone financial results and loss on sale of the aforesaid step down subsidiary aggregating to Rs. 85.46 crores in the consolidated financial results as an exceptional item
- Consequent to the sale of LMCA, Rane Madras International Holdings B.V., has carried out a reduction of capital in the non-convertible redeemable preference shares issued to the Company. The Company has determined that it is eligible to claim the tax benefit arising from such losses and has accordingly recorded a deferred tax asset of Rs. 113.34 crores in the quarter ended September 30, 2023. The Company has also obtained legal advice on this matter. The Company believes that it will have sufficient future taxable profits to fully utilize this deferred tax asset.
- In the standalone and consolidated financial results: for the quarter ended June 30, 2023, exceptional items amounting to Rs. 18.75 crores primarily comprise of provision for one time warranty related
- costs and expenditure towards Voluntary Retirement Scheme (year ended March 31, 2023: Rs. 2.61 crores). Consequent to sale of LMCA, the Group has consolidated the financial performance of LMCA till 14 Sep 2023 and the assets / liabilities of LMCA were de-recognized in the consolidated balance sheet on
- 14 Sep 2023. For Rane (Madras) Limited Chennai L Ganesh October 30, 2023 Chairmai



TATA POWER

(Corporate Contracts Department) The Tata Power Company Limited, Smart Center of Procurement Excellence, 2nd Floor, Sahar Receiving Station, Near Hotel Leela, Sahar Airport Road, Andheri (E), Mumbai 400 059, Maharashtra, India (Board Line: 022-67173917) CIN: L28920MH1919PLC000567

NOTICE INVITING TENDER (NIT)

The Tata Power Company Limited invites tenders from eligible vendors for the following package (Two Part Bidding) in Transmission division, Mumbai.

Outline Agreement/Rate Contract of 03 Years for providing AMC services of EOT Cranes in Various Transmission Receiving station, Mumbai. (Package Reference: CC24NP036)

For downloading the Tender documents (Including procedure for participation in tender) for above tender, please visit Tender section on website https://www.tatapower.com Last day for paying the tender fees and submission of authorization letter is 1500 hrs of 07th November 2023.

Also, all future corrigendum's (if any), to the above tenders will be informed on Tender section on website https://www.tatapower.com only.



RAINBOW CHILDREN'S MEDICARE LIMITED

(formerly known as 'Rainbow Children's Medicare Private Limited') CIN: L85110TG1998PLC029914

Registered Office: 8-2-120/103/1, Survey No. 403, Road No.2, Banjara Hills, Hyderabad,

Corporate Office: 8-2-19/1/a, Daulet Arcade, Karvy lane, Road No.11, Banjara Hills, Hyderabad, Telangana - 500034, Tel: +91 40 4969 2244, e-mail: companysecretary@rainbowhospitals.in

EXTRACT OF UNAUDITED FINANCIAL RESULTS FOR THE QUARTER AND YEAR TO DATE ENDED 30 SEPTEMBER 2023

(Rs. in millions)

(Rs. in millions)

CONSOLIDATED

			STANDALONE				
SI.		Quarte	Half year ended				
No No	PARTICULARS	30 September 2023	30 September 2022	30 September 2023			
		Unaudited	Unaudited*	Unaudited			
1(a)	Total Revenue from Operations	3,186.65	2,977.90	5,890.15			
1(b)	Other Income	88.79	79.40	164.72			
	Total Income	3,275.44	3,057.30	6,054.87			
2	Net Profit for the period (before Tax, Exceptional and Extraordinary items)	855.98	796.03	1,382.48			
3	Net Profit for the period before Tax (after Exceptional and Extraordinary items)	855.98	749.73	1,382.48			
4	Net Profit for the period after Tax (after Exceptional and Extraordinary items)	639.84	558.36	1,033.13			
5	Total Comprehensive Income for the period [comprising profit for the period (after tax) and Other Comprehensive Income	044.50	550.47	1.005.70			
_	(after tax)]	641.50	558.47	1,035.70			
6	Paid up Equity Share Capital (Face value of Rs. 10 each)	1,015.02	1,015.02	1,015.02			
7	Earnings per Share (EPS) (Face value of Rs. 10 each) (Not annualized for the quarter)						
	a) Basic EPS (in Rs.)	6.30	5.54	10.18			
	b) Diluted EPS (in Rs.)	6.30	5.54	10.18			

SI.		Quarte	nan year ended	
No	PARTICULARS	30 September 2023	30 September 2022	30 September 2023
		Unaudited	Unaudited*	Unaudited
(a)	Total Revenue from Operations	3,326.75	3,130.52	6,198.40
(b)	Other Income	78.23	75.63	156.78
	Total Income	3,404.98	3,206.15	6,355.18
2	Net Profit for the period (before Tax, Exceptional and Extraordinary items)	852.50	813.65	1,408.74
3	Net Profit for the period before Tax (after Exceptional and Extraordinary items)	852.50	813.65	1,408.74
4	Net Profit for the period after Tax (after Exceptional and Extraordinary items)	631.59	615.09	1,046.49
5	Total Comprehensive Income for the period [comprising profit			

for the period (after tax) and Other Comprehensive Income 633.60 615.55 1.049.42 Paid up Equity Share Capital (Face value of Rs. 10 each) 1.015.02 1,015.02 1,015.02 Earnings per Share (EPS) (Face value of Rs. 10 each) (Not annualized for the quarter) a) Basic EPS (in Rs.) 10.24 6.20 6.06 b) Diluted EPS (in Rs.) 6.20 6.06 10.24

Refer note 4

Place: Hyderabad

Date: 30 October 2023

The above results were reviewed by the Audit Committee and approved by the Board of Directors at their respective meetings held on 30 October 2023. 2 The above is an extract of the detailed format of Quarterly/Half vearly Financial Results filed with the Stock Exchanges under

Regulation 33 of the SEBI (Listing Obligations and Disclosure Requirements) Regulations, 2015. The full format of the Quarterly/Half yearly Financial Results is available on the stock exchange websites, www.nseindia.com

and www.bseindia.com and on the Company's website www.rainbowhospitals.in. 4 The Statutory Auditors have carried out a limited review on the unaudited consolidated/standalone financial results for the

quarter ended 30 September 2022 and issued an unmodified report thereon

for and on behalf of the Board of Directors of Rainbow Children's Medicare Limited

> Dr. Ramesh Kancharla Chairman and Managing Director DIN: 00212270



WIPRO LIMITED

Registered Office: Doddakannelli, Sarjapur Road, Bengaluru - 560 035. Tel: +91-80-28440011; CIN: L32102KA1945PLC020800 Website: www.wipro.com; Email: corp-secretarial@wipro.com

NOTICE OF POSTAL BALLOT

Notice is hereby given that pursuant to and in compliance with the provisions of Section 108, 110 and other applicable provisions, if any, of the Companies Act, 2013 (the "Act"), Rules 20 and 22 of the Companies (Management and Administration) Rules, 2014, read with the General Circular Nos. 14/2020 dated April 8, 2020, 17/2020 dated April 13, 2020 and 09/2023 dated September 25, 2023, issued by the Ministry of Corporate Affairs ("MCA Circulars") Secretarial Standard on General Meetings issued by The Institute of Company Secretaries of India ("SS-2"), in compliance with Regulation 44 of the Securities and Exchange Board of India Listing Obligations and Disclosure Requirements) Regulations, 2015, as amended (the "LODR Regulations") and pursuant to other applicable laws and regulations, the approval of shareholders of Wipro Limited (the "Company") is proposed for the following special resolution through postal ballot by way of remote e-voting process ("**e-voting**").

Description of Special Resolution

To approve the appointment of Mr. N S Kannan (DIN: 00066009) as an Independent Director of

Pursuant to the MCA Circulars, the Company has sent the electronic copies of the Postal Ballot Notice

along with Explanatory Statement on Monday, October 30, 2023 to all shareholders of the Company, who

have registered their e-mail address with the Company (in respect of shares held in physical form) or with their Depository Participant (in respect of shares held in electronic form) as on Friday. October 27, 2023 i.e. the cut-off date. said Notice will also be available on the Company's website at www.wipro.com/investors/corporate-governance/e-voting-and-postal-ballot/, websites of the

Stock Exchanges i.e. BSE Limited and National Stock Exchange of India Limited at <u>www.bseindia.com</u> and <u>www.nseindia.com</u> respectively, and on the website of KFIN Technologies Limited at https://evoting.kfintech.com/. In accordance with the provisions of the MCA Circulars, Shareholders can vote only through

the remote e-voting process. Shareholders whose names appear on the Register of Members/List of Beneficial Owners as on Friday, October 27, 2023 will be considered for the purpose of e-voting and voting rights shall be reckoned on the paid-up value of Equity Shares registered in the name of the shareholders as on that date. A person who is not a Member on the cut-off date shall treat this notice for information purposes only.

The Company has engaged the services of KFIN Technologies Limited for providing e-voting facility to all its Shareholders. Shareholders are requested to note that e-voting will commence at 9 AM IST on Tuesday, October 31, 2023 and ends at 5 PM IST on Wednesday, November 29, 2023. Shareholders are requested to note that e-voting shall not be allowed beyond 5 PM IST on Wednesday, November 29, 2023.

Members holding shares in physical form are requested to note that in terms of Regulation 40 of SEBI Listing Regulations, as amended, securities of listed companies can be transferred only in dematerialised form with effect from April 1, 2019, except in case of request received for transmission or transposition of securities. In view of the above and in order to eliminate risks associated with physical transfer of securities, members holding Equity Shares of the Company in physical form are requested to consider converting their holdings to dematerialized form. Members can contact the Company's RTA for assistance in this regard.

Members may please note that SEBI, vide its Circular No. SEBI/HO/MIRSD/MIRSD_RTAMB/P/CIR/2022/8 dated January 25, 2022, has mandated listed companies to issue securities in dematerialized form only while processing service requests, viz., issue of duplicate securities certificate, claim from unclaimed suspense account, splitting of securities certificate, consolidation of securities certificates/ folios, transmission, and transposition etc. Accordingly, Members are requested to make service requests by submitting a duly filled and signed Form ISR-4. The said form can be downloaded from the Company's

The formats for Nomination and Updation of KYC details in accordance with the SEBI Circular are available on the Company's website at www.wipro.com/investors.

The instructions on the process of e-voting, including the manner in which shareholders who are holding shares in physical form or who have not registered their e-mail addresses can cast their vote through e-voting, are provided in the Postal Ballot Notice.

The Board of Directors of the Company, at their meeting held on October 18, 2023, appointed Mr. V. Sreedharan (FCS 2347; CP 833) or Mr. Pradeep B. Kulkarni (FCS 7260; CP 7835) or Ms. Devika Sathyanarayana (FCS 11323; CP 17024), Partners of V. Sreedharan & Associates, Company Secretaries, Bengaluru as the Scrutinizer for conducting e-voting process in a fair and transparent manner.

The results of Postal Ballot through e-voting (along with the Scrutinizer's report) will be declared by the Chairman of the Company on or before Friday, December 1, 2023 and will also be displayed on the website of the Company (www.wipro.com), besides being communicated to the Stock Exchanges, Depositories and Registrar and Share Transfer Agent.

In case of any query and/or grievance, in respect of voting by electronic means through KFintech, Shareholders may refer to the Help & Frequently Asked Questions (FAQs) and E-voting user manual available at the download section of https://evoting.kfintech.com/or may contact Ms. Swati Reddy, Manager (Unit: Wipro Limited) of KFIN Technologies Limited, Selenium Building, Tower-B, Plot No 31 & 32, Financial District, Nanakramguda, Serilingampally, Hyderabad, Rangareddy, Telangana, India - 500 032 or at einward.ris@kfintech.com, evoting@kfintech.com or call KFintech's toll free No. 1-800-3094-001 for any further clarifications.

For WIPRO LIMITED

M Sanaulla Khan Company Secretary







Date: October 30, 2023

Place: Bengaluru







ಬೆಂಗಳೂರು

यूनियन बैंक 🕼 Union Bank

ಫ್ರೇಜರ್ ಟೌನ್ ಶಾಖೆ, ನಂ.1, ಎಲಿಗೆಂಟ್ ಡಿಸೈರ್, ಕೋಲ್ಸ್ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು-560005. ದೂ: 080-25805201.

ಇ-ಹರಾಜು ಮಾರಾಟ ಪ್ರಕಟಣೆ

ಪ್ರೊವಿಜನ್ ನಿಯಮ 8 ರ ಸೆಕ್ಯುರಿಟಿ ಇಂಟರೆಸ್ಟ್ (ಎನ್ಫೋರ್ಸ್ಮಾಎಂಟ್) ನಿಯಮ 2002ರ ಸೆಕ್ಯೂರಿಟೈಜೇಷನ್ ಆಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸ್ಪೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಯೂರಿಟಿ ಆಕ್ಟ್ 2002 ಮತ್ತು ಸೆಕ್ಯೂರಿಟಿ ಇಂಟರೆಸ್ಟ್(ಎನ್ಫೋರ್ಸ್ಮಮೆಂಟ್) ನಿಯಮ 2002ರ ಅಡಿಯಲ್ಲಿ ಸ್ಥರಾಸ್ತಿಗಳ ಹರಾಜು ಮಾರಾಟಕ್ಕೆ 15 ದಿನಗಳ ನೋಟೀಸ್

ಸಾರ್ವಜನಿಕವಾಗಿ ಮತ್ತು ನಿರ್ದಷ್ಟವಾಗಿ ಸಾಲಗಾರ(ರು)ರಿಗೆ ಮತ್ತು ಜಾಮೀನುದಾರರಾದ ಇವರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಕೆಳಗೆ ತಿಳಿಸಿದ ಸ್ಥಿರಾಸ್ತ್ರಿ ಸ್ವತ್ತನ್ನು ಭದ್ರತಾ ಸಾಲಗಾರರಿಗೆ ಅಡಮಾನ/ಜಾರ್ಜ್ ಮಾಡಲಾಗಿದೆ. ಸೆಕ್ಯೂರ್ಡ್ನ ಕ್ರೋಟರ್ ಅಧಿಕೃತ ಅಧಿಕಾರಿಯವರಿಂದ ಸಾಂಕೇತಿಕವಾಗಿ ಸ್ವಾಧೀನವನ್ನು ತೆಗೆದುಕೊಳ್ಳಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯೂರ್ಡ್ನ ಕ್ರೆಡೀಟರ್ ಇದರ ಜೊತೆಗೆ ಮುಂದಿನ ಬಡ್ಡಿ ಮತ್ತು ಕಾನೂನು / ಇತರ ವಚ್ಚಗಳೊಂದಿಗೆ ಬಾಕಿ ಮತ್ತದ ವಸೂಲಾತಿಗಾಗಿ ಅದನ್ನು "ಎಲ್ಲಿ ಹೇಗಿದೆಯೋ ಹಾಗೆ" ಎಲ್ಲಿ ಏನಿದೆಯೋ ಹಾಗೆ" ಮತ್ತು ಅಲ್ಲಿ ಏನೇ ಇರಲಿ ಹಾಗೆ" ಆಧಾರದ ಮೇಲೆ ಹೇಳಿದಂತೆ ಬಾಕಿ ವಸೂಲಿಗಾಗಿ ಕೆಳಗೆ ತಿಳಿಸಿದ ದಿನಾಂಕದಂದು, ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲಾಗುವುದು. ಸಾಲಗಾರ ಮತ್ತು ಜಾಮೀನುದಾರರಿಂದ ಮುಂದಿನ ಬಡ್ಡಿ ಮತ್ತು ಇತರೆ ಖರ್ಚುಗಳು ಜೊತೆಗೆ ಕೆಳಗೆ ತಿಳಿಸಲಾದ ಬಾಕಿಗಳನ್ನು ಮರು ಪಡೆಯಲು ಮತ್ತು ಮುಂಗಡ ಠೇವಣಿಯನ್ನು ಕೆಳಕಂಡ ದಿನಾಂಕದಂದು ಆಸ್ತಿಯ ಮೀಸಲು ಬೆಲೆ ಮತ್ತು ಮುಂಗಡ ಠೇವಣಿ (ಇಎಂಡಿ) ಸ್ಥಿರಾಸ್ತಿ ಇತ್ಯಾದಿಗಳನ್ನು ಕೆಳಗೆ ನೀಡಲಾಗಿದೆ.

ಭದ್ರತಾ ಸಾಲದಾತರರ ಹೆಸರು ಮತ್ತು ವಿಳಾಸ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಫ್ರೇಜರ್ ಟೌನ್ ಶಾಖೆ, ನಂ.1, ಎಲಿಗಂಟ್ ಡಿಸೈರ್, ಕೋಲ್ಡ್ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು-560005...

ಸಾಲಗಾರರ, ಸಹ-ಸಾಲಗಾರರ, ಮತ್ತು ಜಾಮೀನುದಾರರ ಹೆಸರು ಮತ್ತು ವಿಳಾಸ ಶ್ರೀಮತಿ ತರನ್ನುಮ್ ಕೋಂ ಶ್ರೀ ಸೈಯದ್ ಇಬ್ರಾಹಿಂ, 2) ಶ್ರೀ ಸೈಯದ್ ಇಬ್ರಾಹಿಂ. ಇವರಿಬ್ಬರ ವಿಳಾಸ: ನಂ.32, 2ನೇ ಮಹಡಿ, ವೀರಣ್ಣ ಗಾರ್ಡನ್ ಮೂರ್ ರಸ್ತೆ. ಫ್ರೇಜರ್ ಟೌನ್, ಬೆಂಗಳೂರು–560005. ಬರಬೇಕಾದ ಬಾಕಿ ಮೊತ್ತ: ರೂ.28,28,016.68 (ರೂಪಾಯಿ ಇಪ್ಪತ್ತೆಂಟು ಲಕ್ಷದ ಇಪ್ಪತ್ತೆಂಟು ಸಾವಿರದ

ಹದಿನಾರು ಮತ್ತು ಅರವತ್ತೆಂಟು ಪೈಸೆ ಮಾತ್ರ) 13.09.2023 ರಂತೆ ಬಡ್ಡಿ ಮತ್ತು ಇತರ ಶುಲ್ಕಗಳು. ಮಾರಾಟ ಮಾಡಬೇಕಾದ ಸ್ಥಿರಾಸ್ತಿಯ ಭದ್ರತಾ ಸ್ವತ್ತುಗಳ ವಿವರಣೆ: ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಿರುವ ವಾಸಯೋಗ್ಯ ಫ್ಲಾಟ್ 2ನೇ ಮಹಡಿಯಲ್ಲಿ ಸೂಪರ್ ಬಿಲ್ಫ್ ಅಪ್ ಪ್ರದೇಶವು 500 ಚದರ ಅಡಿಯ ಆಸ್ತಿಯು ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ನಂ.32, ಪಿಐಡಿ ನಂ. 81–46–32 ವೀರಣ್ಣ ಗಾರ್ಡನ್, ಫ್ರೇಜರ್ ಟೌನ್, ಬೆಂಗಳೂರು– 560005 ನಲ್ಲಿದೆ. ಮತ್ತು 138.75 ಚದರ ಅಡಿ ಅವಿಭಜಿತ ಪಾಲು ಹಕ್ಕು ಶೀರ್ಷಿಕೆ ಮತ್ತು ಸ್ಥಿರಾಸ್ತಿಯ ಚಕ್ಕುಬಂದಿ: ಪೂರ್ವಕ್ಕೆ ಬೀದಿಗೆ ಹೋಗುವ 4 ಅಡಿ ಅಗಲದ ಸಾಮಾನ್ಯ ಹಾದಿ, ಪಶ್ಚಿಮಕ್ಕೆ: ಖಾಸಗಿ ಆಸ್ತಿಯ ನಂ.32/1, ವೀರಣ್ಣ ಗಾರ್ಡನ್, ಉತ್ತರಕ್ಷೆ: ಖಾಸಗಿ ಆಸ್ತಿ, ದಕ್ಷಿಣಕ್ಷೆ: ಖಾಸಗಿ ಆಸ್ತಿ.

ಇ–ಹರಾಜಿನ ದಿನಾಂಕ ಮತ್ತು ಸಮಯ: ದಿನಾಂಕ 16.11.2023 ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ (10 ನಿಮಿಷ ಅನಿಯಮಿತ ಸ್ವಯಂ ವಿಸ್ತರಣೆಗಳೊಂದಿಗೆ)

ಇಎಂಡಿ ತೆರೆಯುವ ದಿನಾಂಕ : ಇ-ಹರಾಜು ಪ್ರಾರಂಭವಾಗುವ ಮುನ್ನ ಅಥವಾ ಮೊದಲು. ಮೀಸಲು ಬೆಲೆ: ರೂ.21,25,000/– ಇಎಂಡಿ ಮೊತ್ತ: ರೂ.2,12,500/– ಮಾರಾಟದ ನಿಯಮಗಳು ಮತ್ತು ಷರತ್ತುಗಳ ವಿವರಗಳಿಗೆ ಹೆಚ್ಚಿನ ವಿವರಗಳಿಗಾಗಿ ವೆಬ್ಸ್ಟೆಟ್

1) https://www.ibapi.in (2) www.unionbankofindia.co.in ರಲ್ಲಿ ನೀಡಿದ ಲಿಂಕ್'ಗೆ ಬೇಟಿ ನೀಡಿ. ಆಸಕ್ತ ಬಿಡ್ದಾರರು https://www.mstcecommerce.com/auction ne/ibapi/index.jsp ಮೂಲಕ ನೋಂದಾಯಿಸಿಕೊಳ್ಳಬೇಕು

ಈ-ಹರಾಜು ವೆಬ್ಸೈಟ್ sarfaesi@unionbankofindia.com. ರಲ್ಲಿ ನಡೆಸಲಾಗುವುದು ದಯವಿಟ್ಟು ಇ–ಹರಾಜು ಸಂಬಂಧಿತ ಮಾಹಿತಿಗಾಗಿ 8356808792 ಅನ್ನು ಸಂಪರ್ಕಿಸಿ.

ಮುಂಗಡ ಹಣ ಶೇವಣಿ (ಇಎಂಡಿ) ಈ ಕೆಳಗೆ ನೀಡಿರುವ ಕೋಷ್ಟಕದಲ್ಲಿ ವಿವರಿಸಿದಂತೆ ಆಯಾ ಸ್ವತ್ತುಗಳಿಗೆ ಅನ್ವಯಿಸುತ್ತದೆ.

ಸ್ಥಳ: ಬೆಂಗಳೂರು ದಿನಾಂಕ: 31.10.2023

ಕ್ಯ. ಶಾಖೆಯ ಹೆಸರು :

ದಿನಾಂಕ : 30.10.2023

ಸಹಿ/- ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ यूनियन बैंक 🕼 Union Bank ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಸೆಟ್ ರಿಕವರಿ ಶಾಖೆ, ಬೆಂಗಳೂರು ಉತ್ತರ

#1/1, 1ನೇ ಮಹಡಿ, "ಜೀವನ್ ಸಂಪಿಗೆ", 2ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು–560 003 ಇಮೇಲ್: arb.bengalurunorth@unionbankofindia.bank ಸ್ವಾಧೀನ ಸೂಚನೆ [ನಿಯಮ 8(1)] (ಸ್ಥಿರಾಸ್ತಿಗಳಿಗಾಗಿ)

ಕೆಳಸಹಿದಾರರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಸೆಟ್ ರಿಕವರಿ ಶಾಖೆ, ಬೆಂಗಳೂರು ಉತ್ತರ, ಬೆಂಗಳೂರು ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರೀಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ (ಎರಡನೇ) ಆಕ್ಟ್ 2002ರ (ಆಕ್ಟ್ 54ರ 23002) ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರೆಸ್ಟ್ (ಎನ್ಫೋರ್ಸ್ಮಾಂಟ್) ನಿಯಮಗಳ 2002ರ ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.46,96,873.00 (ರೂಪಾಯಿ ನಲವತ್ತಾರು ಲಕ್ಷದ **ತೊಂಭತ್ತಾರು ಸಾವಿರದ ಎಂಟುನೂರ ಎಪ್ಪತ್ತಮೂರು ಮಾತ್ರ)** ಇದ್ದಂತೆ ಬಡ್ಡಿ ಪಾವತಿ ಮಾಡಲು ಸಾಲಗಾರರು: 1. ಶ್ರೀಮತಿ ಕೆ ಎನ್ ಚಂದ್ರಕಲಾ ಕೋಂ. ಮುರಳೀಧರ ಟಿ ಜಿ, ನಂ.6, ಬೃಂದಾವನಂ, 1ನೇ ಕ್ರಾಸ್, ಬಸವನಪುರ ಮುಖ್ಯರಸ್ತೆ, ಕೆ ಆರ್ ಪುರಂ, ಬೆಂಗಳೂರು-560036. 2. ಶ್ರೀ **ಮುರಳೀಧರ ಟಿ ಜಿ,** ನಂ.6, ಬೃಂದಾವನಂ, 1ನೇ ಕ್ರಾಸ್, ಬಸವನಮರ ಮುಖ್ಯರಸ್ತೆ, ಕೆ ಆರ್ ಪುರಂ ಬೆಂಗಳೂರು-560036 ಇವರಿಗೆ Ref no. ARB/ BNGNORTH/DN23/2023-24 ದಿನಾಂಕ: 13.07.2023 ರಂದು ಡಿಮ್ಸಾಂಡ್ ನೋಟೀಸ್ನ್ನು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಮತ್ತು ಈ ಕೆಳಗೆ ತಿಳಿಸಲಾದ ಸಾಲಗಾರರು ಹಾಗೂ ಸಾರ್ವಜನಿಕರಿಗೆ ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ 2002ರ ಕಾಯಿದೆಯ ಕಲಂ 13 ಸೆಕ್ಷನ್ (4) ರೊಂದಿಗೆ ನಿಯಮ 8 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವನು/ಅವಳು ಈ ಕೆಳಗೆ ವಿವರಿಸಲಾದ ಆಸ್ತಿಯನ್ನು ದಿನಾಂಕ 30.10.2023 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

ಸಾಲಗಾರರು ನಿರ್ದಿಷ್ಟವಾಗಿ ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಸೆಟ್ ರಿಕವರಿ ಶಾಖೆ, ಬೆಂಗಳೂರು ಉತ್ತರ** ಇವರಿಗೆ ಸಂದಾಯವಾಗತಕ್ಕ[್]ಮೊಬಲಗು ರೂ.46,96,873.00 (ರೂಪಾಯಿ ನಲವತ್ತಾರು ಲಕ್ಷದ ತೊಂಭತ್ತಾರು ಸಾವಿರದ ಎಂಟುನೂರ ಎಪ್ಪತ್ತಮೂರು ಮಾತ್ರ) ಇದ್ದಂತೆ ಬಡ್ಡಿ /ಖರ್ಚು /ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಷನ್ 13(8)ರ ಅನ್ವಯ ಇರುತ್ತದೆ.

ಭದತಾ ಆಸ್ತಿಯ ವಿವರಣೆ: ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಆಸ್ತಿಯ ನಿವೇಶನ ನಂ.6, ಖಾತಾ ನಂ. 226/ಎ/4/2, 1ನೇ ಕ್ರಾಸ್, ಬಸವನಪುರ ಮುಖ್ಯ ರಸ್ತೆ, ಅಮರಜ್ಯೋತಿ ಕಾಲೇಜು ಹಿಂದೆ. ದೇವಸಂದ ಗಾಮ. ಕೆ ಆರ್ ಪರ ಹೋಬಳಿ. ಬೆಂಗಳೂರು ಪೂರ್ವ ತಾಲೂಕು. ಈಗ ಕೆ ಆರ್ ಪುರಂ, ಸಿಎಂಸಿ, ಬೆಂಗಳೂರು-560036 ರ ವ್ಯಾಪ್ತಿಯಲ್ಲಿದೆ, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ : 60 ಅಡಿಗಳು ಮತ್ತು ಉತ್ತರದಿಂದ ದಕ್ಷಿಣಕ್ಕೆ: 60 ಅಡಿಗಳು ಕೆ ಎನ್ ಚಂದ್ರಕಲಾ ರವರಿಗೆ ಸೇರಿದ್ದು, ಕೆ ಆರ್ ಪುರಂ, ಸಿಎಮ್ಸ್, ಬೆಂಗಳೂರಿನಲ್ಲಿ ನೆಲೆಸಿದೆ ಮತ್ತು ಚಕ್ಕುಬಂದಿ: ಉತ್ತರಕ್ಕೆ : ಅದೇ ಆಸ್ತಿಯ ಉಳಿದ ಭಾಗವು ದಾನಿ ಜಯಮ್ಮ ರವರಿಗೆ ಸೇರಿದೆ, ದಕ್ಷಿಣಕ್ಕೆ: ಶ್ರೀಮತಿ ಕೆ ಎನ್ ಸುನಂದಾರವರಿಗೆ ಸೇರಿದ ಆಸ್ತಿ. ಪೂರ್ವಕ್ಕೆ: 25 ಅಡಿ ರಸ್ತೆ, ಪಶ್ಚಿಮಕ್ಕೆ : ಕೆ ಎನ್ ಶ್ರೀನಿವಾಸ ರಾಜು ರವರಿಗೆ ಸೇರಿದ ಆಸ್ತಿ.

ಈ ಸೂಚನೆಯ ಸ್ವೀಕೃತಿಯ ನಂತರ, ಕಾಯಿದೆಯ ಸೆಕ್ಷನ್ 13(13) ರ ಪ್ರಕಾರ ಲಿಖಿತವಾಗಿ ನಮ್ಮ ಪೂರ್ವಾನುಮತಿಯಲ್ಲದೆ ಮಾರಾಟ, ಗುತ್ತಿಗೆ ಅಥವಾ ಇತರ ರೀತಿಯಲ್ಲಿ ನೀವು ಮೇಲೆ ಉಲ್ಲೇಖಿಸಲಾದ ಯಾವುದೇ ಸುರಕ್ಷಿತ ಸ್ವತ್ತುಗಳನ್ನು ವರ್ಗಾಯಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ದಿನಾಂಕ: 30.10.2023 ಸ್ಥಳ : ಬೆಂಗಳೂರು

ಸಹಿ/-ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಸೆಟ್ ರಿಕವರಿ ಶಾಖೆ, ಬೆಂಗಳೂರು

:ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ: ಕಾರ್ಯನಿರ್ವಾಹಕ ಇಂಜಿನೀಯರವರ ಕಾರ್ಯಾಲಯ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವಿಭಾಗ ನಂ: 01, ಬಾಗಲಕೋಟೆ-587102.

ನೂರವಾಣಿ ಸಂಖ್ಯೆ: 08354–295372 E-mail: btdadn1@gmail.com ಟೆಂಡರ್ ಪ್ರಕಟಣೆ ಸಂಖ್ಯೆ: ಕಾನಿಇಂ/ಬಾ.ಪ.ಅ.ಪ್ರಾ/ವಿ–1/ಪಿಬಿ–02/ಟೆ.ಪ್ರ.ಸಂಖ್ಯೆ-02/2023-24/1909 ದಿನಾಂಕ:30-10-23

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ–02. (ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್ ಮೆಂಟ್ ಮೋರ್ಟಲ್ ಮುಖಾಂತರ)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿಸೂಚನೆಯಂತೆ ಸಮಾಲೋಚಕರ ಸೇವೆಯನ್ನು ಒದಗಿಸುವ ಕಾಮಗಾರಿಗ ಅರ್ಹ ಗುತ್ತಿಗೆದಾರರಿಂದ ಇಂಡೆಂಟ್ ನಂ: SE0003, SE0004, SE0005 ಮತ SE0006 ಕಾಮಗಾರಿಗಳಿಗೆ ದ್ವಿಲಕೋಟೆ ಪದ್ಧತಿಯಲ್ಲಿ ಕರ್ನಾಟಕ ಪಬ್ಲಿಕ ಪ್ರೊಕ್ಯೂರ್ ಮೆಂಟ್ ಮೋರ್ಟಲ್ ಮೂಲಕ ಟೆಂಡರ್ನ್ನು ಆಹ್ವಾನಿಸಲಾಗಿದೆ.

ಸದರಿ ಕಾಮಗಾರಿಗಳ ಟೆಂಡರಿನಲ್ಲಿ ಭಾಗವಹಿಸಲು ಇಚ್ಛಿಸುವವರ ಟೆಂಡರ್ ವಿವರ ಹಾಗೂ ಕಾಮಗಾರಿಗಳ ವಿವರಗಳಿಗಾಗಿ ಕರ್ನಾಟಕ ಪಬ್ಲಿಕ ಪ್ರೊಕ್ಕೂರ್ ಮೆಂಟ್ ಪೋರ್ಟಲ್ ವೆಬ್ ಸೈಟ್ www.kppp.karnataka.gov.ir ಮೂಲಕ ವೀಕ್ಷಿಸಬಹುದು. ದಿನಾಂಕ: 15.11.2023 ಸಂಜೆ 05.00 ಘಂಟೆವರೆಗೆ ಟೆಂಡರ್ಗಳನ್ನು ಸಲ್ಲಿಸಬಹುದಾಗಿದೆ. ತಾಂತ್ರಿಕ ಬಿಡ್ನ್ನು ದಿನಾಂಕ: 16.11.2023 ಸಂಜೆ 05.01 ಘಂಟೆಗೆ (ಸಾಧ್ಯವಾದಲ್ಲಿ), ಹಾಗೂ ಆರ್ಥಿಕ ಬಿಡ್ನ್ಸ್ನು ದಿನಾಂಕ 18.11.2023 ಬೆಳಿಗ್ಗೆ 11.00 ಘಂಟೆಗೆ (ಸಾಧ್ಯವಾದಲ್ಲಿ.) ತೆರೆಯಲಾಗುವುದು ಹೆಚ್ಚಿನ ವಿವರಗಳಿಗಾಗಿ ಕಛೇರಿಯ ಅವಧಿಯಲ್ಲಿ ದೂರವಾಣಿ ಸಂಖ್ಯೆ: 08354-295372 ಸಂಪರ್ಕಿಸಬಹುದಾಗಿದೆ.

ಸೂಚನೆ: ಟೆಂಡರ್ಗೆ ಸಂಬಂಧಿಸಿದ ದಿನಾಂಕಗಳಲ್ಲಿ ಬದಲಾವಣೆ ಕುರಿತು ಮತ ಇನ್ನಿತರೆ ತಿದ್ದುಪಡೆಗಳು/ಮಾರ್ಪಾಡುಗಳನ್ನು "ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್ ಮೆಂಟ್ ಪೋರ್ಟಲ್" ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಮತ್ತು ಸದರಿ ವಿಷಯ ಕುರಿತು ದಿನ ಪತ್ರಿಕೆಗಳಲ್ಲಿ ಪ್ರಕಟಿಸುವುದಿಲ್ಲ.

ಸಹಿ/-ಕಾರ್ಯನಿರ್ವಾಹಕ ಇಂಜಿನೀಯರರು DIPR/BGK/RO-NO-170/KSMCA/2023-24 ಬಾ.ಪ.ಅ.ಪ್ರಾ, ವಿಭಾಗ ನಂ:01, ಬಾಗಲಕೋಟೆ

PUBLIC NOTICE Public are informed that my client intends to rchase immovable Property bearing Site No.417, Katha No.347, Property No.42, -ಪ್ರತಿ ಭಾನುವಾರ ಪ್ರಚಲಿತ tuated at Pattandhur Agrahara village ವಿದ್ಯ ಮಾನ, ಸಾಹಿತ್ಯ, ಚೆಣ್ಣರಾಟ, ಪ್ರವಾಸ, ಆಹಾರ ವಿಷಯಗಳ K.R.Puram Hobli, Bangalore East Taluk resently under administrative jurisdiction of BMP, measuring East to West 30 feet and North to South 50 feet, totally measuring about

Persons having any right over the said property nay lodge their objections/claims with mentary evidence within 10 days from this rsigned. Purchaser Mobile No. 9886453117 & 9739797138

1500 Sq.feet, with all rights, appurtenances

the surface, and bounded on the; East by: Road West by: Site No.418; North by: Site No.416

hatsoever hereunder or underneath or above

💵 ಕನ್ನಡಪ್ರಭ



यूनियन बैंक 🕼 Union Bank ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಅಸೆಟ್ ರಿಕವರಿ ಶಾಖೆ, ಬೆಂಗಳೂರು ಉತ್ತರ #1/1, 1ನೇ ಮಹಡಿ, "ಜೀವನ್ ಸಂಪಿಗೆ", 2ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು–560 003 ಇಮೇಲ್: arb.bengalurunorth@unionbankofindia.bank

ಸ್ವಾಧೀನ ಸೂಚನೆ [ನಿಯಮ 8(1)] (ಸ್ಥಿರಾಸ್ತಿಗಳಿಗಾಗಿ) ಕೆಳಸಹಿದಾರರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಸೆಟ್ ರಿಕವರಿ ಶಾಖೆ, ಬೆಂಗಳೂರು

ಉತ್ತರ, ಬೆಂಗಳೂರು ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರೀಕನ್ ಸ್ಪಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ (ಎರಡನೇ) ಆಕ್ಟ್ 2002ರ (ಆಕ್ಟ್ 54ರ 23002) ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರಿಸ್ಟ್ (ಎನ್ಫೋರ್ಸ್ಮೆಂಟ್) ನಿಯಮಗಳ 2002ರ ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಆನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.26,20,434.24 (ರೂಪಾಯಿ ಇಪತಾರು ಲಕದ ಇಪ್ಪತ್ತು ಸಾವಿರದ ನಾಲ್ಕುನೂರ ಮೂವತ್ತನಾಲ್ಕು ಮತ್ತು ಇಪ್ಪತ್ತನಾಲ್ಕು ಪೈಸೆ ಮಾತ್ರ) ಇದ್ದಂತೆ ಬಡ್ಡಿ ಪಾವತಿ ಮಾಡಲು ಸಾಲಗಾರರು: 1. ಮೆ॥ ಬೃಂದಾವನ್ ಹೋಮ್ಸ್, ಮಾಲೀಕರು, ಶ್ರೀ ಮುರಳೀಧರ ಟಿ ಜಿ, ನಂ.6, ಬೃಂದಾವನಂ, 1ನೇ ಕ್ರಾಸ್, ಬಸವನಪುರ ಮುಖ್ಯ ರಸ್ತೆ, ಕೆಆರ್ ಪುರಂ, ಬೆಂಗಳೂರು-560036. ತ್ರೀಮತಿ ಕೆ ಎನ್ ಚಂದ್ರಕಲಾ ಕೋಂ. ಮುರಳೀಧರ ಟಿ ಜಿ, ನಂ.6, ಬೃಂದಾವನಂ, 1ನೇ ಕ್ರಾಸ್, ಬಸವನಪುರ ಮುಖ್ಯರಸ್ತೆ, ಕೆ ಆರ್ ಪುರಂ ಬೆಂಗಳೂರು–560036 ಇವರಿಗೆ Ref no. ARB/ BNGNORTH/

DN24/2023-24 ದಿನಾಂಕ: 13.07.2023 ರಂದು ಡಿಮ್ಯಾಂಡ್ ನೋಟೀಸ್ನ್ನು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಮತ್ತು ಈ ಕೆಳಗೆ ತಿಳಿಸಲಾದ ಸಾಲಗಾರರು ಹಾಗೂ ಸಾರ್ವಜನಿಕರಿಗೆ ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ 2002ರ ಕಾಯಿದೆಯ ಕಲಂ 13 ಸೆಕ್ಷನ್ (4) ರೊಂದಿಗೆ ನಿಯಮ 8 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವನು/ಅವಳು ಈ ಕೆಳಗೆ ವಿವರಿಸಲಾದ ಆಸ್ತಿಯನ್ನು ದಿನಾಂಕ 30.10.2023 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

ಸಾಲಗಾರರು ನಿರ್ದಿಷ್ಟವಾಗಿ ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಯೂನಿಯನ್ ಬ್ಯಾಂಕ್ ಆಫ್** ಇಂಡಿಯಾ, ಅಸೆಟ್ ರಿಕವರಿ ಶಾಖೆ, ಬೆಂಗಳೂರು ಉತ್ತರ ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ.26,20,434.24 (ರೂಪಾಯಿ ಇಪ್ಪತ್ತಾರು ಲಕ್ಷದ ಇಪ್ಪತ್ತು ಸಾವಿರದ ನಾಲ್ಕುನೂರ ಮೂವತ್ತನಾಲ್ಕು ಮತ್ತು ಇಪ್ಪತ್ತನಾಲ್ಕು ಪೈಸೆ ಮಾತ್ರ) ಇದ್ದಂತೆ ಬಡ್ಡಿ /ಖರ್ಚು /ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕನ್ 13(8)ರ ಅನ್ವಯ ಇರುತದೆ.

ಭದ್ರತಾ ಆಸ್ತಿಯ ವಿವರಣೆ: ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಆಸ್ತಿಯ ನಿವೇಶನ ನಂ.6, ಖಾತಾ ನಂ. 226/ಎ/4/2, 1ನೇ ಕ್ರಾಸ್, ಬಸವನಪುರ ಮುಖ್ಯ ರಸ್ತೆ, ಅಮರಜ್ಯೋತಿ ಕಾಲೇಜು ಹಿಂದೆ, ದೇವಸಂದ್ರ ಗ್ರಾಮ, ಕೆ ಆರ್ ಪುರ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಈಗ ಕ ಆರ್ ಪುರಂ, ಸಿಎಂಸಿ, ಬೆಂಗಳೂರು-560036 ರ ವ್ಯಾಪ್ತಿಯಲ್ಲಿದೆ, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ : 60 ಅಡಿಗಳು ಮತ್ತು ಉತ್ತರದಿಂದ ದಕ್ಷಿಣಕ್ಕೆ: 60 ಅಡಿಗಳು ಕೆ ಎನ್ ಚಂದ್ರಕಲಾ ರವರಿಗೆ ಸೇರಿದ್ದು, ಕೆ ಆರ್ ಪುರಂ, ಸಿಎಮ್ಸ್, ಬೆಂಗಳೂರಿನಲ್ಲಿ ನೆಲೆಸಿದೆ ಮತ್ತು ಚಕ್ಕುಬಂದಿ: ಉತ್ತರಕ್ಕೆ : ಅದೇ ಆಸ್ತಿಯ ಉಳಿದ ಭಾಗವು ದಾನಿ ಜಯಮ್ಮ ರವರಿಗೆ ಸೇರಿದೆ, ದಕ್ಷಿಣಕ್ಕೆ: ಶ್ರೀಮತಿ ಕೆ ಎನ್ ಸುನಂದಾರವರಿಗೆ ಸೇರಿದ ಆಸ್ತಿ, ಪೂರ್ವಕ್ಕೆ: 25 ಅಡಿ ರಸ್ತೆ, ಪಶ್ಚಿಮಕ್ಕೆ : ಕೆ ಎನ್ ಶ್ರೀನಿವಾಸ ರಾಜು ರವರಿಗೆ ಸೇರಿದ ಆಸ್ತಿ.

ಈ ಸೂಚನೆಯ ಸ್ವೀಕೃತಿಯ ನಂತರ, ಕಾಯಿದೆಯ ಸೆಕ್ಷನ್ 13(13) ರ ಪ್ರಕಾರ ಲಿಖಿತವಾಗಿ ನಮ ಪೂರ್ವಾನುಮತಿಯಲ್ಲದೆ ಮಾರಾಟ, ಗುತ್ತಿಗೆ ಅಥವಾ ಇತರ ರೀತಿಯಲ್ಲಿ ನೀವು ಮೇಲೆ ಉಲ್ಲೇಖಿಸಲಾದ ಯಾವುದೇ ಸುರಕ್ಷಿತ ಸ್ವತ್ತುಗಳನ್ನು ವರ್ಗಾಯಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ದಿನಾಂಕ: 30.10.2023 ಸ್ಥಳ : ಬೆಂಗಳೂರು

ಸಹಿ/-ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಸೆಟ್ ರಿಕವರಿ ಶಾಖೆ, ಬೆಂಗಳೂರು

ಆ ಪಂಜಾಬ್ ನ್ಯಾಷನಲ್ ಬ್ಯಾಂಕ್

ವೃತ್ತ ಸಸ್ತ್ರ ಬೆಂಗಳೂರು: ನಂ.26–27, ರಹೇಜಾ ಟವರ್_, (1ನೇ ಮಹಡಿ), ಎಂ.ಜಿ.ರಸ್ತೆ, ಬೆಂಗಳೂರು-560001. ದೂರವಾಣಿ ಸಂಖ್ಯೆ: 080–25095087.

ಎ) ಸರ್ಪೇಸಿ ಕಾಯೆಯಡಿ ಎ) ಮೀಸಲು ಬೆಲೆ

<u>ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಮಾರಾಟದ ಸೂಚನೆ</u>

ಸಕ್ಕೂರಿಟಿ ಇಂಟರೆಸ್ಟ್ ಆಕ್ಟ್ (ಎನ್ಫೋರ್ಸ್ಮ್ ಮೆಂಟ್) ನಿಯಮ 2002ರ ನಿಯಮ 8(6) ಷರತ್ತನ್ನು ಓದಿಕೊಂಡಂತೆ ಸೆಕ್ಕೂರಿಟೈಜೇಶನ್ ಅಂಡ್ ರೀಕನ್ ಸ್ಪಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಆಕ್ಟ್ (ಸರ್ಫ್ಸ್ಸೆ) ಅಡಿಯಲ್ಲಿ ಸ್ಥಿರಾಸ್ತಿಯ ಮಾರಾಟಕ್ಕೆ ಇ–ಹರಾಜಿನ ಮಾರಾಟ ಪ್ರಕಟಣೆ. ಸಮಸ್ತ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ ಸಾಲಗಾರರು ಮತ್ತು ಜಾಮೀನುದಾರರಿಗೆ ಈ ಮೂಲಕ ಸೂಚಿಸುವುದೇನೆಂದರೆ ಕೆಳಗೆ ವಿವರಿಸಿರುವ ಸಾಲ ಪಡೆದವರಿಂದ ಬ್ಯಾಂಕಿಗೆ ಅಡಮಾನ ಮಾಡಿದ ಸ್ಥಿರಾಸ್ತಿಯನ್ನು ಟ್ಯಾಂಕಿನ ಅಧಿಕೃತ ಅಧಿಕಾರಿಯವರು,ಸಾಲ ನೀಡಿದವರು ರಚನಾತ್ಮಕವಾಗಿ/ಸೌತಿಕವಾಗಿ/ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು ಈ ಸ್ಥಿರಾಸ್ತಿಯನ್ನು ಸಾಲದ ಬಾಕಿಯ ವಸೂಲಾತಿಗಾಗಿ "ಎಲ್ಲಿದೆಯೋ" ಹಾಗೆಯೇ I ರೀತಿಯಲ್ಲಿ", "ಹೇಗಿದೆಯೋ ಹಾಗೆಯೇ " ಮತ್ತು "ಏನಿದೆಯೋ ಹಾಗೆಯೇ ರೀತಿಯಲ್ಲಿ" ಕೆಳಗೆ ನೀಡಿರುವ ಕೋಷ್ಟಕದಲ್ಲಿ ತಿಳಿಸಿರುವ ದಿನಾಂಕದಂದು ಮಾರಾಟ ಮಾಡಲಾಗುವುದು. ಮೀಸಲು ಬೆಲೆ ರೀತಿಯಲ್ಲಿ ಹಾಗೂ I

ಹರಾಜಿನ ದಿನಾಂಕ : 17.11.2023, ಸಮಯ : ಬೆಳಗ್ಗೆ 11.00 ರಿಂದ ಸಂಜೆ 05.00 ವರೆಗೆ

ಭದ್ರತಾ ಸ್ವತ್ತಿನ ಷೆಡ್ಯೂಲ್

	ಶಾಖೆಯ ಸಂಪರ್ಕ ಸಂಖ್ಯೆ :	ಸ್ವತ್ತಿನ ವಿವರ	ಸ್ವಾಧೀನತೆಯ ವಿವರ	ವಿ) ಇಎಂಡಿ ಬಿ) ಇಎಂಡಿ
	ಖಾತೆದಾರರ ಹೆಸರು : ಖಾತೆ ಸಂಖ್ಯೆ :		ಬಿ) ಬಾಕಿ ಇರುವ ಮೊತ್ತ ರೂ.ಗಳಲ್ಲಿ	ಸಿ) ಬಿಡ್ ಗುಣಾಂಕದ ಮೊತ್ತ
	ಶಾಖೆ: ಮಹಾಲಕ್ಷ್ಮ ಲೇಔಟ್ ಶಾಖೆಯ ಐಡಿ: 392500 ಮೊ.ಸಂ. 9962022231 ವಾಶ್ ಹೋರ್ಟ್ ಪ್ರೊಸೆಸಿಂಗ್ ಖಾತೆ ಸಂಖ್ಯೆ 3925001C00008117	ಷೆಡ್ಯೂಲ್ ಎ: ಎಲ್ಲಾ ಭಾಗ ಮತ್ತು ವಿಭಾಗಗಳೆಲ್ಲವೂ ಸೇರಿದಂತೆ ಜಮೀನಿನ ಸರ್ವೆ ನಂ.137/5 (ಖಾತಾ ನಂ. 505/137/5) ಬೆಂಗಳೂರು ಉತ್ತರ ತಾಲೂಕಿನ ಕೊಡಿಗೇಹಳ್ಳ ಗ್ರಾಮ ಯಲಹಂಕ ಹೋಬಳಿಯಲ್ಲಿ ನೆಲೆಗೊಂಡಿದೆ ಅಳತೆ ಸುಮಾರು 30,765 ಚದರ ಅಡಿ ಮತ್ತು ಕ್ರಮಬದ್ಧವಾಗಿ ಪರಿವರ್ತಿಸಲಾಗಿದೆ. ನಂ. ALN(NAY) SR 36/05-06 ದಿನಾಂಕ 01.12.2008, ಪ್ರಸ್ತುತ 1ನೇ ಕ್ರಾಸ್. 4ನೇ ಮೇನ್, ಟಾಟಾ ನಗರ, ಬೆಂಗಳೂರು, ಬಿಬಎಂಪಿ ವಾರ್ಡ್ ನಂ. 15, ಕೊಡಿಗೇಹಳ್ಳಿ ಬೆಂಗಳೂರು ಮತ್ತು ಆಸ್ತಿಯ ಚಕ್ಕುಬಂಧಿ: ಮಾರ್ವಕ್ಕೆ: ನೀರಿನ ಕಾಲುವೆ, ಪಕ್ಷಿಮಕ್ಕೆ :ಖಾಸಗಿ ಆಸ್ತಿ, ಉತ್ತರಕ್ಕೆ: ಅದೇ ಸರ್ವೆ ನಂ. 137/5 ಹೊಂದಿರುವ ಜಮೀನಿನ ಉಳಿದ ಭಾಗ, ದಕ್ಷಿಣಕ್ಕೆ: ಟಾಟಾ ನಗರ, ಜಮೀನು ಮತ್ತು 40 ಅಡಿ ರಸ್ತೆ ಆಗ್ನೇಯ ಮೂಲೆಯಲ್ಲಿದೆ. ತಡ್ಯೂಲ್ ಬ: ಅನುಪಾತದ ಅವಿಭಜಿತ ಪಾಲು, ಸರಿಯಾದ ಶೀರ್ಷಿಕೆ ಆಸಕ್ತಿ ಮತ್ತು ತೆಡ್ಯೂಲ್ ಎ ಆಸ್ತಿಯ ಒಟ್ಟು ಅಭಿವೃದ್ಧಿಯಲ್ಲಿ ಮಾಲೀಕತ್ವ (ಇದು ಸುಮಾರು 500 ಚದರ ಅಡಿ ಬರುತ್ತದೆ). ತೆಡ್ಯೂಲ್ ಸಿ: 2ನೇ ಮಹಡಿಯಲ್ಲಿ ಮುನ್ನಿಪಲ್ ಖಾತಾ ನಂ. 505/137/5/ 28-201 ಅನ್ನು ಹೊಂದಿರುವ ವಸತಿ ಅಪಾರ್ಟ್ ಮೆಂಟ್ ನಿರ್ಮಿಸಲ್ ಖಾತಾ ನಂ. 505/137/5/ 28-201 ಅನ್ನು ಹೊಂದಿರುವ ವಸತಿ ಅಪಾರ್ಟ್ ಮೆಂಟ್ ನಿರ್ಲಾಸುವ ಪ್ರತಿಸಿದ ಸಂಹೂರ್ಣ ಅಪಾರ್ಟ್ ಮೆಂಟ್ ಕಟ್ಟುಡವನ್ನು ನಿರ್ಮಿಸಲಾಗಿದೆ. ರೋಹಿತಾ ಗಾರ್ಡನ್ಸ್ ನಂಷೆ ಮತ್ತು 1758 ಚದರ ಅಡಿಗಳಷ್ಟು ಸೂಪರ್ ಬೆಲ್ಡ್ ಅಪ್ ಪ್ರದೇಶವನ್ನು ಹೊಂದಿದೆ, ಜೊತೆಗೆ ಒಂದು ಮುತ್ತಿದ ಕಾರ್ ಪಾರ್ಕಿಂಗ್ ಸ್ಲಾಟ್ ಜೊತೆಗೆ ಸಾಮಾನ್ಯ ಪ್ರದದೇಶಗಳಾದ ಪ್ರಾಭೀಜ್, ಲಾಬಗಳು, ಲಿಫ್ಟ್, ಮೆಟ್ಟಲು ಮತ್ತು ಸಾಮಾನ್ಯ ಬಳಕೆಯ ಇತರ ಪ್ರದೇಶಗಳಲ್ಲಿ ಪ್ರಮಾಣಾನುಗುಣವಾದ ಪಾಲು ಮತ್ತು ಅಪಾರ್ಟ್ ಮೆಂಟೆ ಅನ್ನು ಆರ್ಸಿಸಿಯೊಂದಿಗೆ ನಿರ್ಮಿಸಲಾಗಿದೆ. ವಿಟ್ರಪೈಡ್ ಫ್ಲೋರಿಂಗ್ ಇದೆ. ಚಕ್ಕುಬಂಧಿ ಹೂರ್ವಕ್ಕೆ: ಸಾಮಾನ್ಯ ಮಾರ್ಗ/ಕಾರಿಡಾರ್ ಮತ್ತು ಫ್ಲಾಟ್ ನಂ. 201 ಮತ್ತು 202 ರ ನಡುವೆ ಬಯಲು ಪ್ರದೇಶ ಮತ್ತು ದಕ್ಷಿಣಕ್ಕೆ: ಬಯಲು ಪ್ರದೇಶ, ಉತ್ತರಕ್ಕೆ : ಫ್ಲಾಟ್ ಸಂಖ್ಯೆ 201 ಮತ್ತು 202 ರ ನಡುವೆ ಬಯಲು ಪ್ರದೇಶ ಮತ್ತು ಸಂಭೀತಕ್ಕೆ: ಬಯಲು ಪ್ರದೇಶ	13(4) 28.09.2021 ಭೌತಿಕ ಬ) ರೂ. 68,72,932.23 ಎನ್.ಪಿಎ ದಿನಾಂಕದಿಂದ ಮತ್ತಷ್ಟು ಬಡ್ಡಿ ಮತ್ತು ಇತರೆ ಶುಲೃಗಳು	ಎ) ರೂ. 68,65,000/- ಬ) ರೂ. 6,86,500/- ಸಿ) ರೂ. 50,000/-
2	ಬೆಂಗಳೂರು ಸಹಕಾರ ನಗರ ಶಾಖೆ ಎಸ್.ಎ.ಎಲ್ ಐಡಿ: (112210), ಮೊ.ಸಂ. 9962022231 ಶ್ರೀ ಚರಣ್ಜೇತ್ ಚಂದನ ಮತ್ತು ಶ್ರೀಮತಿ ಜ್ಯೋತಿ ಚಂದನ ಆಲ್ ಇಂಡಿಯಾ ಹ್ಯಾಂಡ್ ಲೂಮ್ ಖಾತೆ ಸಂಖ್ಯೆ: 11226011001294 & 11224011000187	ಸ್ವತ್ತಿನ ಎಲ್ಲಾ ಭಾಗ ಮತ್ತು ವಿಭಾಗಗಳೆಲ್ಲವೂ ಸೇರಿದಂತೆ ಫ್ಲಾರ್ಟ್ ನಂ.705. ಸಿ ವರ್ಗ, ಸ್ಥಳ ದರ್ಷ್ಪೊಡಿಂಬಿ ಬ್ರಾಕ್, 7ನೇ ಮಹಡಿಯಲ್ಲಿರುವ 1293 ಚದರ ಅಡಿ ಸೂಪರ್ ಬಲ್ಟ್ ಆಫ್ ಪ್ರದೇಶ ಹೊಂದಿರುವ ಬಿಬಿಎಂಪಿ ಖಾತಾ ನಂ.1554/209/119/ಸಿ–ಎಸ್ಎಫ್-75ರಲ್ಲಿರುವ "ಅಲ್ಟಿನ್ ಪಿರಾಮಿಡ್" ಎಂದು ಕರೆಯಲ್ಲಡುವ ಅಪಾರ್ಟ್ ಮೆಂಬ್ ಕುಂಬ್ ಕುಂಬ್ ಕುಂಬ್ ಬಿಬಿಎಂಪಿ ಖಾತಾ ನಂ.1554/209/3,4,6 & 8 ಮತ್ತು ರಚಿಸಲು ಪರಿವರ್ತಿತ ಭೂಮಿಯ ಸರ್ವೆ ನಂಬರುಗಳು 209/3, 209/4, 209/8, 209/6 ಮತ್ತು 209/7 ಕೋಡಿಗೇಹಳ್ಳ ಗ್ರಾಮ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಹ ಬಸತಿ ಉದ್ದೇಶಕ್ಕಾಗಿ ಪರಿವರ್ತಿತ ಕಛೇರಿ ಆದೇತ ಜ್ಞಾಪನಾಪತ್ರದ ನಂ.ಬಿಡಿಎಸ್/ಎಎಲ್ಎನ್(ಎನ್ಎ)ಎಸ್ಆರ್/65/1994–95, ದಿನಾಂಕ: 08/12/1994ರ ಕಛೇರಿ ಜ್ಞಾಪನಾ ಪತ್ರದ ಸಂ. ಬಿಡಿಎಸ್/ಎಎಲ್ಎನ್(ಎನ್ಎ)ಎಸ್ಆರ್/65/1994–95, ದಿನಾಂಕ: 08/12/1994 ಕಛೇರಿ ಜ್ಞಾಪನಾ ಪತ್ರದ ಸಂ. ಬಿಡಿಎಸ್/ಎಎಲ್ಎನ್(ಎನ್ಎ)ಎಸ್ಆರ್/88/1994–05, ಸ್ಥಳ ರೋಡಿಗಳೂರು ಪತ್ರವ ಸಂ. ಬಿಡಿಎಸ್/ಎಎಲ್ಎನ್(ಎನ್ಎ)ಎಸ್ಆರ್/88/1994–05, ಸ್ಥಳ ಕೋಡಿಗಳೂರು ಕಛೇರಿ ಜ್ಞಾಪನಾ ಪತ್ರದ ಸಂ. ಬಿಡಿಎಸ್/ಎಎಲ್ಎನ್(ಎನ್ಎ)ಎಸ್ಆರ್/48/1994–05, ಸ್ಥಳ ಕೋಡಿಗಳೂರು ಕಛೇರಿ ಜ್ಞಾಪನಾ ಪತ್ರದ ಸಂ. ಬಿಡಿಎಸ್/ಎಎಲ್ಎನ್(ಎನ್ಎ)ಎಸ್ಆರ್/88/1994–05, ಸ್ಥಳ ಕೋಡಿಗಳೂರು ಪತ್ರವರ್ಥ ಮತ್ತು ಚಿಕ್ಕಬಳಿಕ ಕೊರಡಿಗಳೂರು ಉತ್ತರ ತಾಲ್ಲೂಕಿನ ಮಿತಿಯಲ್ಲಿದೆ. ಒಟ್ಟು ವಿಸ್ತೀರ್ಣ 348480 ಚದರ ಅಡಿ ಮತ್ತು ಚಕ್ಕಬಂಧಿ: ಪೂರ್ವಕ್ಕೆ ಕನರಾ ಬ್ಯಾಂಕ್ ಲೇಡಿಟ್, ಉತ್ತರಕ್ಕೆ ಕೆನರಾ ಬ್ಯಾಂಕ್ ಲೇಡಿಟ್ ಮತ್ತು ಚಕ್ಕಬಂಧಿ: ಪೂರ್ವಕ್ಕಿ ಕೆನರಾ ಬ್ಯಾಂಕ್ ಲೇಡಿಟ್ ಮತ್ತು ಚಕ್ಕಬಂಧಿ: ಪಾಸಗಿ ಸ್ಥತ್ತು ಕೆನರಾ ಬ್ಯಾಂಕ್ ಲೇಡಿಟ್ ಮತ್ತು ದಕ್ಷಣಕ್ಕೆ: ಕನರಾ ಸ್ಥಾಂಕ್ ಲೇಡಿಟ್ ಮತ್ತು ದಕ್ಷಣಕ್ಕೆ: ಕನರಾ ಸ್ಥಾಂಕ್ ಲೇಡಿಟ್ ಮತ್ತು ದಕ್ಷಣಕ್ಕೆ: ಕನರಾ ಸ್ಯಾಂಕ್ ಲೇಡಿಟ್ ಮತ್ತು ದಕ್ಷಣಕ್ಕೆ: ಕನರಾ ಸ್ಯಾಂಕ್ ಲೇಡಿಟ್ ಮತ್ತು ದಕ್ಷಣಕ್ಕೆ: ಕನರಾ ಬ್ಯಾಂಕ್ ಲೇಡಿಟ್ ಮತ್ತು ಕನ್ನಿಕ್ಕೆ: ಕೆನರಾ ಬ್ಯಾಂಕ್ ಲೇಡಿಟ್ ಮತ್ತು ದಕ್ಷಣಕ್ಕೆ: ಕನರಾ ಸ್ಯಾಂಕ್ ಲೇಡಿಟ್ ಮತ್ತು ಕನ್ನಿಕ್ಕೆ ಕೆನರಾ ಸ್ಯಾಂಕ್ ಲೇಡಿಟ್ ಮತ್ತು ಕನ್ನಿಕ್ಕೆ: ಕನರಾ ಸ್ಯಾಂಕ್ ಲೇಡಿಟ್ ಮತ್ತದೆ; ಕೆನರಾ ಸ್ಥಾಕ್ಕೆ ಬೆಟ್ಟು ಮತ್ತು ಸಿಕ್ಕ್ ಕನ್ನಿಕ್ಕೆ ಕನರಾ ಸ್ಯಾಂಕ್ ಲೇಡಿಟ್ ಮತ್ತದೆ; ಕೆನರಾ ಸ್ಥಾಕ್ಕ್ ಲೇಡಿಟ್ ಮತ್ತು ಸಿಕ್ಟಾಕ್ಕ್ ಕನರಾ ಸ್ಥಾಕ್ಕ್ ಬಿಟ್ಟು ನಿರ್ಟ್ಟ್ ಕನರಾ ಸ್ಟ್ರಾಕ್ಟ್ ಕನರಾ ಸ್ಟ್ರಾಕ್ಟ್ ಬಿಟ್ಟು ನಿರ್ಟ್ಟ್ ಕನರಾ ಸ್ಟ್ರಾಕ್ಟ್ ಬಿಟ್ಟು ಮತ್ತಿ ಸಿಕ್ಟ್ ಮಾರ್ಟ್ಟ್ ಕನ್ನು ಸಿಕ್ಟ್ ಸಿಕ್ಟ್ ಸಿಕ್ಟ್ ಸಿಕ್ಟ್ ಸಿಕ್ಟ್ ಮತ್ತಿ ಸಿಕ್ಟ್ ಮತ್ತಿ ಸಿಕ್ಟ್ ಮಾರ್ಟ್ಟ್ ಕ್ಟ್ ಸಿಕ್ಟ್ ಸಿ	13(4) 04.11.2022 ಸಾಂಕೇತಿಕ ಬಿ) ರೂ.47,89,180.54 ಎನ್ಪ್ಎ ದಿನಾಂಕದಿಂದ ಮತ್ತು ಬಡಿ ಮತ್ತು ಇತ್ತರೆ	ച) ರೂ. 74,90,000/- ധ) ರೂ. 7,49,000/- ಸ) ರೂ. 50,000/-
3	ರಿಚ್ಛಂಡ್ ರಸ್ತೆ, ಶಾಖೆ 020710 ಮೊ.ಸಂ. 996202223 ಎಂಪೇಶ್ ವಿಮಲ್ ಕಂಕರಿಯಾ ಮತ್ತು ಮೇಜಾ ಕಂಕರಿಯಾ ಖಾತೆ ಸಂಖ್ಯೆ 02079011000536	ರೆಸಿಡೆನ್ನಿಯಲ್ ಫ್ಲಾಟ್ ನ ನಂ.500 ಬಿ. 5ನೇ ಮಹಡಿ, ಟೆರೇಸ್ ಫ್ಲಾಟ್, (ಹೊಸ ಹುರಸಭೆ ನಂ.8/21ಎ, ಪಿಐಡಿ ನಂ.73-5-8/21-ಎ) ಕಟ್ಟಡ "ವಿಲ್ಡ್ ಫ್ಲವರ್ ಹಾಲ್", ನಿವೇಶನ ನಂ.9ರಲ್ಲಿ ನೆಲೆಗೊಂಡಿದೆ. ರುಸ್ತಮ್ ಬಾಗ್ ಎಸ್ಡೇಟ್, ಕೋಡಿಹಳ್ಳಿ ಗ್ರಾಮ, ವರ್ತ್ಯೂರು ಹೋಬಳಿ, ಬೆಂಗಳೂರು-560017, ಇಲ್ಲಿರುವ 1750 ಚದರ ಅಡಿಗಳ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದ್ದು, ಇದಕ್ಕೆ ಕಾರಣವಾಗುವ ಎಲ್ಲಾ ಸಾಮಾನ್ಯ ಪ್ರದೇಶಗಳು ಮತ್ತು ನೆಲಮಾಂಗೆಯಲ್ಲಿ ಕಾರ್ ಪಾರ್ಕಿಂಗ್ ಸ್ಥಳ, ಜೊತೆಗೆ 426 ಚದರ ಅಡಿ ಭೂಮಿ ಮತ್ತು ಅವಿಭಜಿತ ಪಾಲು ಹೊಂದಿದೆ. ಚಕ್ಕುಬಂಧಿ: ಮೂರ್ವಕ್ಕೆ: ಪ್ಲಾಟ್ ಸಂಖ್ಯೆ 8, ಪಶ್ಚಿಮಕ್ಕೆ: ಪ್ಲಾಟ್ ನಂ. 10, ಉತ್ತರಕ್ಕೆ: ರಕ್ಷಣಾ ಇಲಾಖೆಗೆ ಸೇರಿದ ಖಾಸಗಿ ಆಸ್ತಿ, ದಕ್ಷಿಣಕ್ಕೆ: 25 ಅಡಿ ಖಾಸಗಿ ರಸ್ತೆ. ಲ್ಯಾಂಡ್ ಮಾರ್ಕ್ : ರುಸ್ತಂ ಬಾಗ್ ಮುಖ್ಯ ರಸ್ತೆ.	13(4) 20.07.2016 ಭೌತಿಕ ಬಿ) ರೂ.97,72,183.00 ಎನ್ಪಎ ದಿನಾಂಕದಿಂದ	ಎ) ರೂ. 54,25,000/- ಬ) ರೂ. 5,42,500/- ಸಿ) ರೂ. 50,000/-

ಹೊಣೆಗಾರಿಕೆಗಳು: ಅಧಿಕೃತ ಅಧಿಕಾರಿಯ ಉತ್ತಮ ಜ್ಞಾನಕ್ಕೆ ಅಂತಹ ಯಾವುದೇ ಮಾಹಿತಿ ತಿಳಿದಿಲ್ಲ. ಬಿಡ್ಡುದಾರರು ತಮ್ಮ ಸ್ವಂತ ಪರಿಶ್ರಮವನ್ನು ಮಾಡಲು ವಿನಂತಿಸಲಾಗಿದೆ. ಇ-ಹರಾಜು ಮಾರಾಟಕ್ಕಾಗಿ ನಿಯಮ ಮತ್ತು ನಿವಂಧನೆಗಳು: 1. ಮಾರಾಟವು ಸೆಕ್ಯೂಂಟ ಇಂಟರೆಸ್ಟ್ (ಎನ್ಫ್ ಫೋರ್ಸ್ ಮೆಂಟ್) ನಿಯಮ 2002ರಂತೆ ಮತ್ತು ಈ ಕೆಳಗೆ ತಿಳಿಸಿರುವ ನಿಮಯ ಮತ್ತು ನಿಬಂಧನೆಗಳುಗೆ ಒಳಪಟ್ಟಿರುತ್ತದೆ. I (1) ಹರಾಜು ಮಾರಾಟವು "ಇ–ಹರಾಜು" ಪೋರ್ಟಲ್ http://www.mstcecommerce.com ಮೂಲಕ ಆನ್ ಲೈನ್ ಆಗಿರುತ್ತದೆ. 2. ಆಸಕ್ತಿಯುಳ್ಳ ಬಿಡ್ ದಾರರು / ಖರೀದಿದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ | ಐಡಿಯ ಮೂಲಕ ಪೋರ್ಟಲ್ (http: www.mstoecommerce.com) ನಲ್ಲಿ ನೊಂದಾಯಿಸಿಕೊಳ್ಳಬೇಕು. ಇದಲ್ಲದೆ, ಅಗತ್ಯವಿರುವ ಕೆಪೈಸಿ ದಾಖಲೆಗಳನ್ನು ಅಪ್**ಲೋಡ್ ಮಾಡಲಿ ಅವರನ್ನು ವಿನಂತಿಸಲಾಗಿದೆ.** ಒಮ್ಮೆ ಕೆವೈಸಿ ದಾಖಲೆಗಳನ್ನು ಇ-ಹರಾಜು ಸರ್ವಿಸ್ ಪ್ರೊಪೈಡರ್ರವರಿಂದ ಪರಿತೀಲಿಸಿದ ನಂತರ (2 ಕೆಲಸದ ದಿನಗಳಾಗಬಹುದು) ಆಸಕ್ತಿಯುಳ್ಳ ಬಿಡ್ ದಾರರು / ಖರೀದಿದಾರರು ತಮ್ಮ ಗ್ಲೋಬಲ್ ಇಎಂಡಿ ಇ್ಯಾಲೆಟ್ ನಲ್ಲಿ ಆನ್ ಲೈನ್ ಮೂಲಕ ಇಎಂಡಿ ಮೊತ್ತವನ್ನು ಮೇಲೆ ತಿಳಿಸಿದ ದಿನಾಂಕದೊಳಗೆ ಪೋರ್ಟಲ್ ನಲ್ಲಿ ಸೂಚಿಸಿರುವಂತೆ ಇ-ಹರಾಜು ದಿನಾಂಕ ಮತ್ತು ಸಮಯದೊಳಗೆ ವರ್ಗಾಯಿಸಬೇಕು. 3. ಮೇಲೆ ತಿಳಿಸಿರುವಂತೆ ಇಎಂಡಿ ಮೊತ್ತವನ್ನು ಮೂಲಕ ಇಎಂಡಿ ಮಾತ್ರವನ್ನು ಮೇಲೆ ತಿಳಿಸಿದ ದಿನಾಂಕದೊಳಗೆ ಹೋರ್ಟಲ್ ನಲ್ಲಿ ಸೂಚಿಸಿರುವಂತೆ ಇ-ಹರಾಜು ದಿನಾಂಕ ಮತ್ತು ಸಮಯದೊಳಗೆ ವರ್ಗಾಯಿಸಬೇಕು. 3, ಮೇಲೆ ತಿಳಿಸಿದುವಂತೆ ಇಎಂಡಿ ಮೂತ್ರವನ್ನು ಆನ್ರ್ವೇನ್ ಮೂಲಕ 3 ವಿಧದಲ್ಲಿ ಪಾವತಿಸಬಹುದು, NEFT/ ನಗದು/ಬಿಡ್ದವರ ಗ್ರೋಬಲ್ ಇಎಂಡಿ ವ್ಯಾಲೀಟ್ ನಿಂದ ವರ್ಗಾವಣೆ (https:www.mstcecommerce.com ನಿಂದ ಚಲಾನ್ ಸಿದ್ದವಾದ ನಂತರ) NEFT ವರ್ಗಾವಣೆಯನ್ನು ಯಾವುದೇ ತೆಡ್ಕೂಲ್ ವಾಣಿಜ್ನ ಬ್ಯಾಂಕೌನಿಂದ ವರ್ಗಾಯಿಸಬಹುದು, ಆದರೆ ನಗದು ವರ್ಗಾವಣೆಯನ್ನು ಮಾಡಲು ಬಿಡ್ಡದಾರು ಪಿಎನ್ಬಿ ಪಾಟಿಸಿ ಭೇಟಿ ನೀಡಬೇಕು, ಇಎಂಡಿ ಮೊತ್ತವನ್ನು ಆನ್ರ್ವೌನ್ ಮೂಲಕ ಪಾವತಿಸದಿದ್ದಲ್ಲಿ ಇ-ಹರಾಜನಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಇಎಂಡಿ ಮೊತ್ತವನ್ನು ಆನ್ರ್ವೌನ್ ಮೂಲಕ ಪಾವತಿಸದಿದ್ದಲ್ಲಿ ಇ-ಹರಾಜನಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಇಎಂಡಿ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. 4. ಇ-ಹರಾಜಿಗೆ ವೇದಿಕೆಯನ್ನು (https://www.mstcecommerce.com) ಇ-ಆಕ್ಷನ್ ಸರ್ವಿಸ್ ಪ್ರೊಪೈಡರ್ ಮೇ! ಎಂ.ಎಸ್.ಟಿ.ಸಿ ಲಿ., ನೊಂಡಾಯಿತ ಕಚೇರಿ : 225/ಸಿ, ಎ.ಜಿ.ಸಿ ಬೋಸ್ ರಸ್ತೆ. ಕೋಲ್ಕತ್ತ – 700020, (ಸಂಪರ್ಕಿಸಲು ದೂರವಾಣಿ ಮತ್ತು ಟೋಲ್ ಫ್ರೀ ಸಂಖ್ಯೆಗಳು 079-41072412/411/413 ಅಥವಾ 1800-1030- 5342) ಆಸಕ್ತಿಯಳ್ಳ ಬಿಡ್ಡದಾರರು ಖರೀದಿದಾರರು ಇ-ಹರಾಜು ಪ್ರಕ್ರಿಯಗಳಲ್ಲಿ ಭಾಗವಹಿಸಲು ಇ-ಹರಾಜು ಸರ್ವಿಸ್ ಪ್ರೊಪೈಡರ್ ರವರ ಇ-ಹರಾಜಿನ ನಿರೂಪಣೆ/ ತರಬೇತಿಯನ್ನು ಪೋರ್ಟಲ್ ನಲ್ಲಿ ನೀಡಲಾಗುವುದು. 5. ಮಾರಾಟದ ನಿಯಮ ಮತ್ತು I ನಿಬಂಧನೆಗಳನ್ನೊಳಗೊಂಡ ಮಾರಾಟದ ಪ್ರಕಟಣೆಯು 1) https://www.ibapi.in (2) https://eprocure.gov.in/epublish/app (3) http://www.mstcecommerce.com/. I (4) www.pnbindia.in, ವೆಬ್ ಸೈಟ್ ಗಳಲ್ಲಿ ಲಧ್ಯವಿದೆ/ಪ್ರಕಟಿಸಲಾಗಿದೆ. 6. ಇ–ಹರಾಜು ಮಾರಾಟದಲ್ಲಿ ಆಸಕ್ತಿಯುಳ್ಳವರು ಸೇಲ್ ಪ್ರಕಟಣೆಯ ಪ್ರತಿಗಳು ಇ ಅಕ್ಷನ್ ನ ನಿಯಮ ಮತ್ತು ನಿಬಂಧನೆಗಳ ವಿವರಗಳು ಇ–ಹರಾಜಿನ ವಿಧಿ ವಿಧಾನಗಳ ಸಹಾಯ ಕೈಪಿಡಿಯನ್ನು ಇ– вक्रय вिAPI portal (https://www.ibapi.in). ನಲ್ಲಿ ಉಚಿತವಾಗಿ ಡೌನ್ಲ್ರೋಡ್ ಮಾಡಿಕೊಳ್ಳಬಹುದು. 7. ಆಸಕ್ತಿಯುಳ್ಳ ಬಿಡ್ ದಾರರು / ಖರೀದಿದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ ಐಡಿಯ ಮೂಲಕ ಪೋರ್ಟಲ್ (https:www.mstcauction.com) ನಲ್ಲಿ ನೊಂದಾಯಿಸಿಕೊಳ್ಳಬೇಕು ಹಾಗೂ ಕೆವೈಸಿ ದಾಖಲೆಗಳನ್ನು ಅಪ್**ಲೋಡ್**ಮಾಡಬೇಕಾಗಿ ಕೋರಲಾಗಿದೆ. ಒಮ್ಮೆ ಕೆಪ್ಟೆಸಿ ದಾಖಲೆಗಳನ್ನು ಇ–ಹರಾಜು ಸರ್ವಿಸ್ ಪ್ರೋವೈಡರ್ ರವರಿಂದ ಪರಿಶೀಲಿಸಿದ ನಂತರ (2 ಕೆಲಸದ ದಿನಗಳಾಗಬಹುದು) ಆಸಕ್ತಿಯಳ್ಳ ಬಿಡ್ ದಾರೆರು / ಖರೀದಿದಾರರು ತಮ್ಮ ಗ್ಲೋಬಲ್ ಇಎಂಡಿ ವ್ಯಾಲೆಟ್ ನಲ್ಲಿ ಆನ್ ಲೈನ್ ಮೂಲಕ ಇಎಂಡಿ ಮೊತ್ತವನ್ನು ವರ್ಗಾಯಿಸಬೇಕಾಗಿ ಕೋರಲಾಗಿದೆ. ನಿಮ್ಮ ವ್ಯಾಲೆಟ್ ನಲ್ಲಿ ಸಾಕಷ್ಟು ಇಎಂಡಿ ಮೊತ್ತವಿದ್ದಲ್ಲಿ ಮಾತ್ರ ಆಸಕ್ತಿಯಳ್ಳ ಬಿಡ್ ದಾರರು ಇ–ಆಕ್ಷನ್ ದಿನದಂದು ಬಿಡ್ ಮಾಡಲು ಸಾಧ್ಯವಾಗುತ್ತದೆ. 8. ಬಿಡ್ಡಿಂಗ್ ಸಮಯದಲ್ಲಿ ಬಿಡ್ ದಾರರು ಗ್ಲೋಬಲ್ ವ್ಯಾಲೆಟ್ ನಲ್ಲಿ ಸಾಕಷ್ಟು ಹಣವಿರುವುದನ್ನು (ಇಎಂಡಿ ಮೊತ್ತ ಅಥವಾ ಅದಕಿಂತ ಹೆಚ್ಚು) ಖಚಿತಪಡಿಸಿಕೊಳ್ಳಬೇಕು. 9. ಇ–ಹರಾಜಿನ ಸಮಯದಲ್ಲಿ, ಕನಿಷ್ಠ ಒಂದು ಬಿಡ್ ಹೆಚ್ಚಿಸಲು ಅವಕಾಶ ಇರಬೇಕು, ಇ–ಆಕ್ಷನ್ ಸಮಯದಲ್ಲಿ ಬಿಡ್ದಾರರಿಗೆ ಇಂಟರ್–ಸೇ ಬಿಡ್ಡಿಂಗ್ ನಲ್ಲಿ ಈ ಹಿಂದೆ ಕೋಟ್ ಮಾಡಿದ ಮೊತ್ತಕ್ಕಿಂತ ಹೆಚ್ಚಿನ ಬಿಡ್ ನೀಡಲು ಅನುಮತಿಸಲಾಗುತ್ತದೆ ಮತ್ತು ಬಿಡ್ನ ಮೊತ್ತದ ಕನಿಷ್ಠ ಹೆಚ್ಚಳಿಕೆಯು ಈ ಹಿಂದಿನ ಬಿಡ್ದಾರರ ಹೆಚ್ಚಿನ ಬಿಡ್ ಮೊತ್ತ ಪ್ರತಿ ಸ್ವತ್ತುನಲ್ಲಿ ಉಲ್ಲೇಖಿಸಿರುವಂತೆ ಆಗಿರಬೇಕು. ಬಿಡ್ದಾರರಿಗೆ ಅನುಕ್ರಮವಾಗಿ ಹೆಚ್ಚಿನ ಬಿಡ್ ಕೋಟ್ ಮಾಡಲು ಹತ್ತು ನಿಮಿಷಗಳ ಕಾಲಾವಧಿ ನೀಡಲಾಗುತ್ತದೆ ಮತ್ತು ಕೊನೆಯ ಹೆಚ್ಚಿನ ಬಿಡ್ ನಂತರ ಹತ್ತು ನಿಮಿಷಗಳ ಕಾಲವಧಿಯ ಮುಕ್ತಾಯದೊಳಗೆ ಯಾವುದೇ ಹೆಚ್ಚಿನ ಬಿಡ್ ಸಲ್ಲಿಸದಿದ್ದಲ್ಲಿ ಇ–ಹರಾಜನ್ನು ಮುಕ್ತಾಯಗೊಳಿಸಲಾಗುವುದು. 10. ಇ–ಹರಾಜಿನ ಮಾರಾಟದ ಪ್ರಕಟಣೆಯ ನಿಯಮ ಮತ್ತು ನಿಬಂಧನೆಗಳು, ಇ–ಹರಾಜಿನ ಕಾರ್ಯಕಲಾಪಗಳ ಸಹಾಯ ಕೈಪಿಡಿ, ಇವುಗಳನ್ನೆಲ್ಲಾ ವಿವರವಾಗಿ ಓದಿಕೊಳ್ಳವುದು ಆಸಕ್ತಿಯುಳ್ಳ ಬಿಡ್ದಾರರು ಜವಾಬ್ದಾರಿಯಾಗಿರುತ್ತದೆ. ಎ) ಹರಾಜಿನ ಮೊದಲು ಅಥವಾ ಅದೇ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳಿಗೆ ಅಥವಾ ಸಹಾಯಕ್ಕಾಗಿ ನಮ್ಮ ಇ–ಆಕ್ಷನ್ ಒದಿಕೊಳ್ಳುವುದು ಆಸಕ್ತಿಯುಳ್ಳ ಬರ್ಹದಾರರು ಜಡಾವ್ಯಾಲಯಾಗಿರುತ್ತದೆ. ಎ) ಹರಾಜನ ಮೂದಲು ಅಥವಾ ಅದೇ ಸಮಯದಲ್ಲಿ ಯಾವುದೇ ರೀತಿಯ ತೂಂದರಗಳಿಗೆ ಅಥವಾ ಸಹಾಯಕ್ಕಾಗಿ ನಮ್ಮ ಇ.-ಆಕ್ಷನ್ ಸರ್ವೀಸ್ ಪ್ರೊಪೈಡರ್ (http://www. mstcecommerce.com/) ನ ಅಧಿಕೃತ ಪ್ರತಿನಿಧಿಯವರನ್ನು ಸಂಪರ್ಕಿಸಬಹುದು. ಇದರ ವಿವರಗಳನ್ನು ಇ.-ಆಕ್ಷನ್ ಹೇರ್ಟಲ್ ನಲ್ಲಿ ಲಭ್ಯದಿರುತ್ತದೆ. 11. ಅಧಿಕೃತ ಅಧಿಕಾರಿಯವರು ಇ.-ಹರಾಜಿನ ನಿರ್ಧಾರ ನಂತರ ಯಶಿಸ್ತಿ ಬಿಡ್ದಾರರಿಗೆ ಮಾತ್ರ ಮೇಲೆ ತಿಳಿಸಿದ ನಮ್ಮ ಸರ್ವಿಸ್ ಪ್ರೊಪೈಡರ್ರವರಿಂದ ಎಸ್.ಎಂ.ಎಸ್,ಇ-ಮೇಲ್ ಮೂಲಕ ತಿಳಿಸಲಾಗುವುದು (ಸರ್ವಿಸ್ ಪ್ರೊಪೈಡರ್ರವರೆಂದ ಎಸ್.ಎಂ.ಎಸ್,ಇ-ಮೇಲ್ ಮೂಲಕ ತಿಳಿಸಲಾಗುವುದು (ಸರ್ವಿಸ್ ಪ್ರೊಪೈಡರ್ರವರೊಂದಿಗೆ ನೋಂದಾಯುಸಿದ ಮೊಚ್ಚರ್ ಸಂಪೈ / ಇ.-ಮೇಲ್ ವಿಶಾಸಕ್ಕೆ ಕಳುಹಿಸಲಾಗುವುದು. 12. ಭವತಾ ಸ್ವತನ್ನು ಎಂಸಲು ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗುವುದಿಲ್ಲ. 13. ಯಶಸ್ವಿ ಬಿಡ್ದಾರರು ಇಎಂಡಿ ಮೊತ್ತದ ಪಾವತಿಯನ್ನು ಹೊಳ್ಳು ಪ್ರತಿಸ್ತಿ ಬಿಡ್ಡಾರ್ಯ ಇ. ಪ್ರವಿಸ್ತಿ ಪ್ರತಿಸ್ತಿ ಎಂಗು ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಎಂದು ಅಥವಾ ನಂತರದ ಕೆಲಸದ ದಿನದೊಳಗೆ ಪಾವತಿಸಬೇಕು ಮತ್ತು ಬಾಕಿ ಮೊತ್ತವನ್ನು ಇ.-ಹರಾಜಿನ ದಿನಾಂಕದಿಂದ 15 ದಿನಗಳೊಳಗೆ ಪೊಡ್ಕುಲ್ ವಾಣಿಜ್ಯ ಬ್ಯಾಂಕರ್ ಚೆಕ್ / ಡಿಮಾಂಡ್ ಡ್ರಾಫ್ಟ್ ಮೂಲಕ ಅಧಿಕೃತ ಅಧಿಕಾರಿ, ಪಿ.ಎನ್.ಬಿ, ಬೆಂಗಳೂರು ಇದರ ಖಾತೆಗೆ ಪಾವತಿಸಬೇಕು. ಮೇಲೆ ತಿಳಿಸಿದ ಸಮಯದೊಳಗೆ ಮೊತ್ತವನ್ನು ಸಾವತಿಸುವ ವಿಶಾರಕ್ಕಾರ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿನಲ್ಲ ಯಾವುದೇ ರೀತಿಯ ಕ್ಷೇಮು ಮಹುತ್ತ ನೂತನವಾಗಿ ಹರಾದು / ಮಾರಾಟವನ್ನು ನಡೆಸಲು ಅಧಿಕೃತ ಅಧಿಕಾರಿಯವರಿಗೆ ಸಾತ್ರವಿರುತ್ತದೆ. ಡೀಫಾಲ್ಟ್ ಬಿಡ್ಡರ್ಗಳಿಗೆ ಮುಟ್ಟುಗೊಲು ಹಾಕಿದ ಮೊತ್ತವನ್ನು ಭಾರಕ್ ಮುಟ್ಟುಗೊಲು ಹಾಕಿಕೊಳ್ಳುವುದು ಮತ್ತು ನೂತನವನ್ನು ಮತ್ತು ನೂತನವನ್ನು ಮತ್ತು ಸೂರ್ತದಿದ್ದು ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಸುತ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಸುತ್ತಿಸುವ ಸುತ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸಿ ಪ್ರತಿಸಿದ ಪ್ರತಿಸಿ ಪ್ರತಿಸಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸಿದ ಪ್ರತಿಸಿದ ಪ್ರತಿಸಿದ ಪ್ರತಿಸಿದ ಪ್ರತಿಸ್ತಿ ಪ್ರತಿಸ್ತಿ ಪ್ರತಿಸಿದ ಪ್ರತಿಸಿ ಪ್ರತಿಸಿದ ಪ್ರ ಮಾತ್ರಕ್ಷ ಜ.ಡ.ವಿಸ್. ಇನ್ ಕರ ಜ್ಯಾಕ್ಟ್ ಕರ್ಯ 1961 ಪ್ರಕರಣ 194-1ವ ಆಡಿಯಲ್ಲಿ ತಳಿಸಿದಿದರಿತ ಜಿ.ಡಿ.ವಿಸ್ ಭರಿಸಿತ್ರದ್ದು, ಈ ಜಿ.ಡಿ.ವಿಸ್ ಮಾತ್ರವಿನ್ನು ಹಾತ್ರೆ ಬಿಡ್ಡದರಿಯ /೨% ದರ್ಕ ಮಾತ್ರವಿನ್ನು ಅಥವಾ ಸಿರಮರ್ಣ ಬಡ್ ಮೊತ್ತವನ್ನು ಪಡೆಸಿದರೆಯ ನೀರು ಪ್ರಕರ್ಣ ಕರಣ ತಿಳಿಸದೆ ಸ್ವೀಕರಿಸುವ ಅಥವಾ ತಿರಸ್ಕರಿಸುವ, ಮುಂದೂಡುವ/ರದ್ದು ಮಾಡುವ / ನಿಲ್ಲಿಸಿಬಿಡುವ ಅಥವಾ ಹರಾಜಿನ ನಿಯಮಗಳನ್ನು ಬದಲಾಯಿಸುವ ಅಧಿಕಾರಿಯನ್ನ ಹೊಂದಿರುತ್ತಾರೆ. ಅಧಿಕೃತ ಅಧಿಕಾರಿಯನರ ನೀರ್ಗಯನ್ನೆ ಅಂತಿಮವಾಗುರುತ್ತದೆ. 16. ಕಾಯ್ದೆಯ ನಿಬಂಧನೆಗಳಂತೆ ಸಂಪರ್ಣಾ ಬೆಡ್ಡ ಮೊತ್ತವನ್ನು ತಾವತಿಸಿದ್ದಲ್ಲಿ ಯಶಸ್ತಿ ಬಿಡ್ಡದಾರರ ಪರವಾಗಿ ಸೇಲ್ ಸರ್ಟಿಫಿಕೇಟನ್ನು ನೀಡಲಾಗುವುದು. 17. ಸ್ಥತ್ರುಗಳನ್ನು "ಎಲ್ಲಿದೆಯೋ ಹಾಗೆಯೇ", "ಹೇಗಿದೆಯೋ ಹಾಗೆಯೇ" ಮತ್ತು "ವಿನಿದೆಯೋ ಹಾಗೆಯೇ" ರೀತಿಯಲ್ಲಿ ಮಾರಾಟಮಾಡಲಾಗುವುದು. 18. ಮೇಲೆ ತಿಳಿಸಿರುವ ಭದ್ರತಾ ಸ್ವತ್ತಿನ ಷೆಡ್ಯೂಲಿನ ವಿವರಗಳನ್ನು ಅಧಿಕೃತ ಅಧಿಕಾರಿಯವರು ಚೆನ್ನಾಗಿ ಅರಿತಿದ್ದರೂ, ಯಾವುದೇ ತಮ್ಮಗಳಿಗೆ, ಲೋಪಗಳಿಗೆ, ತಮ್ಮ ಹೇಳಿಕೆಗಳಿಗೆ ಅವರು ಜವಾಬ್ದಾರ ರಾಗಿರುವುದಿಲ್ಲ 19. ಬಡ್ಡನ್ನು ಸಲ್ಲಿಸುವ ಮೊದಲು ಆಸ್ತಿಯ ಪರಿಶೀಲನೆ ಮತ್ತು ನಿರ್ದಷ್ಟತೆಯ ವಿವರಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಬಿಡ್ಡದಾರರ ಜವಾಬ್ದಾರಿ ಆಗಿರುತ್ತದೆ. ಬಿಡ್ಡದಾರರ ಪ್ರವರ್ಣ ಮಾರ್ಡು ಪರಿಸಿದಿನ ವಿವರಗಳಂತ ಆಸ್ತಿಯನ್ನು ಪರಿಸೀಲನೆ ಮತ್ತು ನಿರ್ದಷ್ಟತೆಯ ವಿವರಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಬಿಡ್ಡದಾರರ ಜವಾಬ್ದಾರಿ ಆಗಿರುತ್ತದೆ. ಬಿಡ್ಡದಾರನ್ನು ಪರಿಸಲಿಕಿಸುವ ಮೊದಲು ಆಸ್ತಿಯ ಪರಿಸಿಕಿಸು ಪರಿಸುತ್ತಿಸುತ್ತ ಮತ್ತು ಸಂಪರ್ಣ ಪರಿಸಿಕಿಸುತ್ತ ಮತ್ತು ಸಂಪರ್ಣ ಪರಿಸಿಕಿಸುತ್ತ ಮತ್ತು ಸಂಪರ್ಣ ಪರಿಸಿಕೆ ಪರಿಸುತ್ತ ಜನಿಸುತ್ತ ಮತ್ತಿಸುವ ಮಾರ್ಡ ಪರಿಸಿಕೆ ಪರಿಸಿಸುತ್ತ ಜನಿಸುತ್ತ ಪರಿಸುತ್ತ ಮತ್ತು ಸಂಪರ್ಣ ಪರಿಸುತ್ತ ಮತ್ತು ಸಂಪರ್ಣ ಪರಿಸುತ್ತ ಪರಿಸುತ್ತ ಪರಿಸುತ್ತ ಪರಿಸುತ್ತ ಮತ್ತ ಸಂಪರ್ಣ ಪರಿಸುತ್ತ ಪರಸ್ತ ಪರಿಸುತ್ತ ಪರಸ್ತಿಸುತ್ತ ಪರತ್ತ ಪರಿಸುತ್ತ ಪರಿಸುತ್ತ ಪರಿಸುತ್ತ ಪರತ್ತ ಪರಿಸುತ್ತ ಪರಿಸುತ್ತ ಪರತ್ತ ಪರಿಸುತ್ತ ಪರಿಸುತ್ತ ಪರಿಸುತ್ತ ಪ್ರತ್ಯ ಪರಿಸುತ್ತ ಪರಸ್ತ ಪರಿಸುತ್ತ ಪರವರಗಳನ್ನು ಪ್ರಕರ್ಣ ಪರಿಸುತ್ತ ಪರಿಸುತ್ತ ಪರಿಸುತ್ತ ಪರಸ್ತ ಪರಸ್ತ ಪರಸ್ತ ಪರಿಸುತ್ತ ಪರವರ ಪರಸ್ತ ಪರಸ್ತ ಪರಿಸುತ್ತ ಪರತ್ತ ಪರಸ್ತ ಪರಸ್ತ ಪರಸ್ತ ಪರಸ್ತ ಪರಿಸುತ್ತ ಪರಸ್ತ ಪರಸ್ ಬಾಕಿಗಳನ್ನು ಖರೀದಿದಾರರು ಭರಿಸತಕ್ಕದ್ದು 21. ಸ್ವತ್ತಿಗೆ ಸಂಬಂಧಸಟ್ಟಂತೆ (ಇ-ಹರಾಜು ಮಾಡಿದ) ಸರ್ಕಾರಕ್ಕೆ ಅಥವಾ ಬ್ಯಾಂಕಿಗೆ ಇರುವ ಇತರರಿಗೆ ಪಾತಿಮಾಡಬೇಕಾದ ಬಾಕಿ, ಯಾವುದೇ ಕುಲ್ಕ ಹಕ್ಕಸ್ವಾಮ್ಯ ಋಣಭಾರ, ಇತ್ಯಾದಿಗಳಿಗೆ ಅಧಿಕೃತ ಅಧಿಕಾರಿ ಅಥವಾ ಬ್ಯಾಂಕ್ ಜವಾಬ್ದಾರರಾಗಿರುವುದಿಲ್ಲ. ಆಸಕ್ತಿಯುಳ್ಳ ಬಿಡ್ದಾರರು ಸ್ವತಿಗೆ ಸಂಬಂಧಿಸಿದ ಋಣಭಾರವು ಸೇರಿದಂತೆ ಕಾನೂನು ಸಾಲಸೋಲಗಳು, ತೆರಿಗೆ ಬಾಕಿ, ವಿದ್ಯುತ್ ಶುಲ್ಕ ಇತ್ಯಾದಿಗಳ ಬಗ್ಗೆ ತಾವೇ ಸ್ವತಃ ವಿಚಾರಿಸಿಕೊಳ್ಳತಕ್ಕದ್ದು 22. ಬಿಡ್ದಾರರು ಇಂಟರ್ನೆಟ್ ಸಂಪರ್ಕ, ವಿದ್ಯುತ್ ಬ್ಯಾಕ್-ಅಪ್ ಇತ್ಯಾದಿಗಳ ಸರಿಯಾಗಿರುವಂತೆ ಖಚಿತಪಡಿಸಿಕೊಳ್ಳಬೇಕು.. ಇ-ಹರಾಜಿಗೆ ಬಾಧಿಸುವಂತಹ ಇಂಟರ್ನೆಟ್ ವೈಫಲ್ಯ ವಿದ್ಯುತ್ ವೈಫಲ್ಯ, ತಾಂತ್ರಿಕ ಅಡಚಣೆಗಳು, ಇತ್ಯಾದಿಗಳಿಗೆ ಬ್ಯಾಂಕ್ ಜವಾಬ್ದಾರರಾಗಿರುವುದಿಲ್ಲ 23. ಬ್ಯಾಂಕಿನವರು ಓರ್ವ ಪ್ರತಿನಿಧಿಯನ್ನು ನೇಮಕಾತಿಮಾಡಿ ಸ್ವತ: ತಾವೇ ಬಿಡ್ ಮಾಡಿ ಇ-ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಮಾರಾಟದ ವಿವರವಾದ ನಿಯಮ ಮತ್ತು ನಿಬಂಧನೆಗಳಿಗಾಗಿ ವೆಚ್ಸ್ಕೆಟ್ https://www.ibapi.in, https://eprocure.gov.in/epublish/app, http://www.mstoecommerce.com/, www.pnbindia.in ಅನ್ನು ವೀಕ್ಷಿಸಬಹುದು.

CAUTION - Readers are advised to make appropriate enquiries while responding to advertisements in these columns. Kannada Prabha

ಸಹಿ/-, ಅಧಿಕೃತ ಅಧಿಕಾರಿ & ಮುಖ್ಯ ವ್ಯವಸ್ಥಾಪಕರು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಸೆಕ್ಯೂರ್ಡ್ನ ಕ್ರೆಡಿಟರ್)

PUBLIC NOTICE

South by: Road:

My clients intends to purchase Vacant Site No.534, Old Municipal No.534, New Municipal No.18, PID No.15-7-18, situated at 10th Main Road, 2nd Block, Rajajinagar Bangalore measuring East to West: 46'-0' eet and North to South: 25'-0" feet, totally neasuring 1150 Sq.ft and bounded on : East by: 25 House of Francis bearing No.537

West by: 10th Main Road, North by: House No.533, belonging to Sri.Doreswamy

South by: House No.535, belonging to

Sri.Boraiah, elonging to Sri. Krishna B Shelke, Resid at: No.B89, 5th Cross, Prakruthi Nagar, Kogil Road, Yelahanka, Bangalore 560064 and Sri Bharath B Shelke, Residing at: No.22, 3rd

Cross, R.T. Street, Bangalore 560053. Person/s objecting for the propose urchase or having any right in the said roperty may lodge objection and/or claim with the undersigned along with supporting locumentary evidence within 15 days from he date of this public notice.

M. Harish, M.Com, LL.B., Advocate "SOUNDARYA PARAMOUNT" #83/87, 2nd Floor, 5th Cross Malleswaram Circle, Bangalore-560 003. Ph: 080-2346 7631, 8050200900 (O) 98450 65514

Email: harish_6178@yahoo.com

IN THE COURT OF THE 82nd ADDL. CITY COM. O.S. No. 410/2023 (CCH-83) BETWEEN : PLAINTIFF : CANAKA BANK, Head office at No. 112, J.C. Road, Bangalore-560002, Branch Office at Sanjay Nagar Branch.

DEFENDANTS: A NOTICE BY PAPER PUBLICATION TO THE DEPENDANTS

V/S

Mrs. Ambumani G W/o Gangadhar, Ager about 52 years, No. 128, Siddarthanagar, Di T.C. Royan Road, T.R. Mills Road, Chickpet Bangalore-560053.

J. Renuka C/o Jayaram, No. 129, Jayabheema Nagar, Bangalore-560053.

NOTICE ON THE DEFENDANTS ou are the Defendants in the above said case ake notice that the above original suit is filed by he Plaintiff against the Defendants for recover of Rs. 4,02,693.98/- (Rupees Four Lakhs twi ninety eight only) as on 30.06.2022 to the Plaintiff bank along with the current and futur nterest at the rate of 11.20% per annur compounded monthly, 2% penal interest in respect of loan facility availed by the Defendants from the date of this suit, till its full

Jefore this Hon'ble City Civil Judge CCH 83 and on the date you are hereby called upon to appear either in person or through your advocate on or before otherwise you will be aced exparte and the matter will be heard or

iven as per the order and the seal signature one Honorable Court on 27.10.2023. N. SURESHA, Advocate

No.14, 3rd Floor, S.R.R. Building, 9th Cross, Cubbonpet, Bengaluru - 560 002.

FORM No. 18 Notice for appearance in Appeals Order 41 Rule 14 CPC, and Rules 1, 2, 4 and 11 of Chapter IV Karnataka High Court Rules
IN THE HIGH COURT OF KARNATAKA AT BENGALURU Notice to the R-9 vide order dated: 10.10.2023

R.S.A. No.1271/2013 Smt. Suguna ... APPELLANTS (By Sri G.A. Viswanatha Reddy and Anr-Advs) Smt. Rathnamma and ors

RESPONDENTS (By Sri V. Vishwanath and Anr - Advs for C/R-1) (By Sri H.B. Rudresh - Adv for R-1) (By Sri V.Anand and Anr - Advs for R-3) (By Sri B. Somasekar Naidu - Adv for R-5, R-7

TO, RESPONDENT No.9: SRI BHADRA
REDDY @ PAPAREDDY, S/O LATE PAPA
REDDY, AGED ABOUT 55 YEARS, R/AT
CHANDAPURA VILLAGE, ATTIBELE HOBLI, ANEKAL TALUK-562104. BENGALURU

Appeal from the Judgment and Decree dated 15.04.2013 passed in R.A. No. 91/2010 on the file of the Additional District ind Sessions Judge, Fast Track Court-V, ngaluru Rural District, Bengaluru

Notice is hereby given to you to appear in this court either in person or through Counsel duly instructed or through some one authorised by law, to act for you in th above appeal on 22/11/2023 at 10:30 A.M n case you intend to contest the appeal. If ou fail to appear, the same will be dealt vith, heard and decided in your absence ssued under my hand and seal of this court

on this 18/10/2023 By order of the Court, High Court

WIPRO LIMITED

Registered Office: Doddakannelli, Sarjapur Road, Bengaluru - 560 035. Tel: +91-80-28440011; CIN: L32102KA1945PLC020800 Website: www.wipro.com; Email: corp-secretarial@wipro.com

NOTICE OF POSTAL BALLOT

Notice is hereby given that pursuant to and in compliance with the provisions of Section 108. 110 and other applicable provisions, if any, of the Companies Act, 2013 (the "Act"), Rules 20 and 22 of the Companies (Management and Administration) Rules, 2014, read with the General Circular Nos. 14/2020 dated April 8, 2020, 17/2020 dated April 13, 2020 and 09/2023 dated September 25, 2023, issued by the Ministry of Corporate Affairs ("MCA Circulars"), Secretarial Standard on General Meetings issued by The Institute of Company Secretaries of India ("SS-2"), in compliance with Regulation 44 of the Securities and Exchange Board of India (Listing Obligations and Disclosure Requirements) Regulations, 2015, as amended (the "LODR Regulations") and pursuant to other applicable laws and regulations, the approval of shareholders of Wipro Limited (the "Company") is proposed for the following special resolution through postal ballot by way of remote e-voting process ("e-voting").

Description of Special Resolution

To approve the appointment of Mr. N S Kannan (DIN: 00066009) as an Independent Director of the Company

Pursuant to the MCA Circulars, the Company has sent the electronic copies of the Postal Ballot Notice along with Explanatory Statement on Monday, October 30, 2023 to all shareholders of the Company, who have registered their e-mail address with the Company (in respect of shares held in physical form) or with their Depository Participant (in respect of shares held in electronic form) as on Friday, October 27, 2023 i.e. the cut-off date.

The said Notice will also be available on the Company's website at www.wipro.com/investors/corporate-governance/e-voting-and-postal-ballot/, websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively, and on the website of KFIN Technologies Limited at https://evoting.kfintech.com/.

In accordance with the provisions of the MCA Circulars, Shareholders can vote only through the remote e-voting process. Shareholders whose names appear on the Register of Members/List of Beneficial Owners as on Friday, October 27, 2023 will be considered for the purpose of e-voting and voting rights shall be reckoned on the paid-up value of Equity Shares registered in the name of the shareholders as on that date. A person who is not a Member on the cut-off date shall treat this notice for information purposes only.

The Company has engaged the services of KFIN Technologies Limited for providing e-voting facility to all its Shareholders. Shareholders are requested to note that e-voting will commence at 9 AM IST on Tuesday, October 31, 2023 and ends at 5 PM IST on Wednesday, November 29, 2023. Shareholders are requested to note that e-voting shall not be allowed beyond 5 PM IST on Wednesday, November 29, 2023.

Members holding shares in physical form are requested to note that in terms of Regulation 40 of SEBI Listing Regulations, as amended, securities of listed companies can be transferred only in dematerialised form with effect from April 1, 2019, except in case of request received for transmission or transposition of securities. In view of the above and in order to eliminate risks associated with physical transfer of securities, members holding Equity Shares of the Company in physical form are requested to consider converting their holdings to dematerialized form. Members can contact the Company's RTA for assistance in this regard.

please note that SEBI, vide its Circular SEBI/HO/MIRSD/MIRSD_RTAMB/P/CIR/2022/8 dated January 25, 2022, has mandated listed companies to issue securities in dematerialized form only while processing service requests viz., issue of duplicate securities certificate, claim from unclaimed suspense account, splitting of securities certificate, consolidation of securities certificates/ folios, transmission, and transposition etc. Accordingly, Members are requested to make service requests by submitting a duly filled and signed Form ISR-4. The said form can be downloaded from the Company's website www.wipro.com.

The formats for Nomination and Updation of KYC details in accordance with the SEBI Circular are available on the Company's website at www.wipro.com/investors

The instructions on the process of e-voting, including the manner in which shareholders who are holding shares in physical form or who have not registered their e-mail addresses can cast their vote through e-voting, are provided in the Postal Ballot Notice

The Board of Directors of the Company, at their meeting held on October 18, 2023, appointed Mr. V. Sreedharan (FCS 2347; CP 833) or Mr. Pradeep B. Kulkarni (FCS 7260; CP 7835) or Ms. Devika Sathyanarayana (FCS 11323; CP 17024), Partners of V. Sreedharan & Associates, Company Secretaries, Bengaluru as the Scrutinizer for conducting e-voting process in a fair and transparent manner

The results of Postal Ballot through e-voting (along with the Scrutinizer's report) will be declared by the Chairman of the Company on or before Friday, December 1, 2023 and will also be displayed on the website of the Company (www.wipro.com), besides being communicated to the Stock Exchanges, Depositories and Registrar and Share Transfer Agent.

In case of any query and/or grievance, in respect of voting by electronic means through KFintech, Shareholders may refer to the Help & Frequently Asked Questions (FAQs) and E-voting user manual available at the download section of https://evoting.kfintech.com/ or may contact Ms. Swati Reddy, Manager (Unit: Wipro Limited) of KFIN Technologies Limited, Selenium Building, Tower-B, Plot No 31 & 32, Financial District, Nanakramguda, Serilingampally, Hyderabad, Rangareddy, Telangana, India - 500 032 or at einward.ris@kfintech.com, evoting@kfintech.com or call KFintech's toll free No. 1-800-3094-001 for any further clarifications.

For WIPRO LIMITED

M Sanaulla Khan Company Secretary









Date: October 30, 2023

Place: Bengaluru



